

Estd : 1916

RBI License No : UBD KAN 1219P



ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,

'ಸಹಕಾರ ಸದನ', ನಂ. 63/67, 24ನೇ ಅಡ್ಡರಸ್ತೆ, ಕಿಲಾರಿ ರಸ್ತೆ, ಬೆಂಗಳೂರು-560 053

BHAVASARA BANK

The Bhavasara Kshatriya Co-operative Bank Limited

'Sahakara Sadana', No. 63/67, 24th Cross, Kilari Road, Bengaluru-560 053

e-mail : info@bhavasarabank.in website : www.bhavasarabank.in

2024-25ನೇ
ಸಾಲಿನ ವಾರ್ಷಿಕ
ಸಾಮಾನ್ಯ ಸಭೆಯ ಸೂಚನೆ
Annual General
Meeting Notice
for the Year
2024-2025



ದಿನಾಂಕ : 14.09.2025 ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ

ಸ್ಥಳ : ಭಾರತ್ ಸ್ಟಾಟ್ಸ್ ಅಂಡ್ ಗ್ಯಾಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಕಛೇರಿ (ಗ್ಯಾಡ್ಸ್ ಎಂಗ್)

ಶಾಂತಿ ಗೃಹ, ಪ್ಲಾಟ್ ರಸ್ತೆ, ಬೆಂಗಳೂರು-560 001

on Sunday 14.09.2025 at 11.00 AM



ಭಾವನಾರ ಬ್ಯಾಂಕ್

ದಿ ಭಾವನಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಅ.,
ಬೆಂಗಳೂರು

ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು

- | | |
|------------------------------------|---------------------|
| 1. ಶ್ರೀ ಅಂಬೋರೆ ಪಿ. ಸತೀಶ್ | ಅಧ್ಯಕ್ಷರು |
| 2. ಶ್ರೀ ಕೆ. ಜಿ. ಮಹದೇವ ರಾವ್ | ಉಪಾಧ್ಯಕ್ಷರು |
| 3. ಶ್ರೀ ಕೆ. ನಂದ ಕುಮಾರ್ | ನಿರ್ದೇಶಕರು |
| 4. ಶ್ರೀ ಕೆ.ವಿ. ಚಂದ್ರಕಾಂತ್ | ನಿರ್ದೇಶಕರು |
| 5. ಶ್ರೀ ವಿ. ಅರುಣ್ ಕುಮಾರ್ | ನಿರ್ದೇಶಕರು |
| 6. ಶ್ರೀ ಪಿ. ವಿಶ್ವನಾಥ್ ಪಿಸ್ತೆ | ನಿರ್ದೇಶಕರು |
| 7. ಶ್ರೀ ಬಿ. ಎನ್. ಸತೀಶ್ | ನಿರ್ದೇಶಕರು |
| 8. ಶ್ರೀ ಕೆ.ವಿ. ಅನಿಲ್ ಕುಮಾರ್ | ನಿರ್ದೇಶಕರು |
| 9. ಶ್ರೀ ಪಿ.ವೈ. ಅಮರ್ನಾಥ್ | ನಿರ್ದೇಶಕರು |
| 10. ಶ್ರೀ ಕೆ.ಜಿ. ಅನಂತ್ ಕುಮಾರ್ | ನಿರ್ದೇಶಕರು |
| 11. ಶ್ರೀ ಜಿ.ಎನ್. ರಮೇಶ್ | ನಿರ್ದೇಶಕರು |
| 12. ಶ್ರೀಮತಿ ಜಿ. ಅನುರಾಧಾ | ನಿರ್ದೇಶಕರು |
| 13. ಶ್ರೀಮತಿ ಕೆ. ಎನ್. ವೀಣಾ ಅರುಣ್ | ನಿರ್ದೇಶಕರು |
| 14. ಶ್ರೀ ಉಂಡಾಲೆ ಎಸ್. ಪ್ರಭಾಕರ್ ರಾವ್ | ನಿರ್ದೇಶಕರು |
| 15. ಶ್ರೀ ಎಸ್. ಸುನಿಲ್ ಕುಮಾರ್ | ವೃತ್ತಿಪರ ನಿರ್ದೇಶಕರು |
| 16. ಶ್ರೀ ಬಿ.ಎಸ್. ವಿನೋದ್ ಕುಮಾರ್ | ವೃತ್ತಿಪರ ನಿರ್ದೇಶಕರು |

ಶ್ರೀ ಜಿ. ಪ್ರಕಾಶ

ಮುಖ್ಯ ಕಾರ್ಯನಿರ್ವಹಣಾಧಿಕಾರಿ



ಭಾವನಾರ ಬ್ಯಾಂಕ್

ದಿ ಭಾವನಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು



ಶ್ರೀ ಬಿ.ವಿ. ರಾಮೇಶ ರಾವ್

ಸಂಸ್ಥಾಪನ ಅಧ್ಯಕ್ಷರು



ಶ್ರೀ ವಿ.ವಿ. ಧನೂರಾಯ ರಾವ್

ಸಂಸ್ಥಾಪನ ಕಾರ್ಯದರ್ಶಿ





BHAVASARA BANK

The Bhavasara Kshatriya Co-Operative Bank Limited
Bengaluru

BOARD OF DIRECTORS 2025 - 2030



Sri Ambore P. Sathceesh
PRESIDENT



Sri K. G. Mahadeva Rao
VICE-PRESIDENT



Sri K. Sunda Kumar
Director
Head Office, Main Branch in Charge



Sri K. A. Chandrakanth
Director
Cantonment Branch in Charge



Sri V. Arun Kumar
Director
Head Office, Main Branch in Charge



Sri P. Viswanath Pissay
Director
Malleshwaram Branch in Charge



Sri E. N. Sathish
Director
Cantonment Branch in Charge



Sri K. A. Anil Kumar
Director
Basavanagudi Branch in Charge



Sri P. Y. Anarnath
Director
Cantonment Branch in Charge



Sri K. G. Ananth Kumar
Director
Yelahanka Branch in Charge



Sri G. N. Ramesh
Director
Head Office, Main Branch in Charge



Smt. J. Anuradha
Director
Basavanagudi Branch in Charge



Smt. K. N. Veena Arun
Director
Basavanagudi Branch in Charge



Sri. Unale S. Prabhakar Rao
Director
Malleshwaram Branch in Charge



Sri S. Smit Kumar
Director
PROFESSIONAL DIRECTOR



Sri B. S. Vinod Kumar
Director
PROFESSIONAL DIRECTOR

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

“ಸಹಕಾರ ಸದನ”

ನಂ. 63/67, 24ನೇ ಕ್ರಾಸ್, ಕಿಲಾರಿ ರಸ್ತೆ, ಬೆಂಗಳೂರು-560 053

ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಬ್ಯಾಂಕಿನ 2024-2025ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 14-09-2025ನೇ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಪ್ರಧಾನ ಕಛೇರಿ (ಗೈಡ್ಸ್ ವಿಂಗ್), ಶಾಂತಿ ಗೃಹ, ಪ್ಯಾಲೆಸ್ ರಸ್ತೆ, ಬೆಂಗಳೂರು-560 001 ರಲ್ಲಿ ಏರ್ಪಡಿಸಲಾಗಿದೆ.

ಬ್ಯಾಂಕಿನ ಅಧ್ಯಕ್ಷರಾದ

ಶ್ರೀ ಅಂಬೋರೆ ಪಿ. ಸತೀಶ್

ಇವರು ಅಧ್ಯಕ್ಷತೆಯನ್ನು ವಹಿಸುವರು. ದಯವಿಟ್ಟು ಸದಸ್ಯರೆಲ್ಲರು ಈ ವಾರ್ಷಿಕ ಸಾಮಾನ್ಯ ಸಭೆಗೆ ದಯಮಾಡಿಸಬೇಕಾಗಿ ಕೋರಿದೆ.

ದಿನಾಂಕ : 26-08-2025

ಬೆಂಗಳೂರು

ಬೋರ್ಡಿನ ಅಪ್ಪಣೆ ಮೇರೆಗೆ,

ಜಿ. ಪ್ರಕಾಶ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ

THE BHAVASARA KSHATRIYA CO-OPERATIVE BANK LIMITED

“Sahakara Sadana”, No. 63/67, 24th Cross, Kilari Road, Bengaluru-560053.

ANNUAL GENERAL MEETING NOTICE

The Annual General Meeting for the year 2024-2025 is convened on Sunday, 14.09.2025 at 11.00 a.m. at Bharath Scouts and Guides, Karnataka State Head Quarters, (Guides Wings), Shanthigruha, Palace Road, Bengaluru-560 001.

Sri Ambore P. Satheesh

President of the Bank

will preside

Members are requested to attend the meeting precisely.

Date : 26-08-2025

Bengaluru

By order of the Board,

J. Prakasha

Chief Executive Officer

ಬ್ಯಾಂಕಿನ ಜಾಲತಾಣ (website) <http://www.bhavasarabank.in> ದಲ್ಲಿ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ವೀಕ್ಷಿಸಬಹುದು.

Annual General Meeting Notice & Audit Report can also be viewed in Bank's website : <http://www.bhavasarabank.in>

**ದಿನಾಂಕ 14-09-2025ನೇ ಭಾನುವಾರದಂದು ನಡೆಯಲಿರುವ
ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮಗಳ ಪಟ್ಟಿ**

ಕ್ರ.ಸಂ.	ವಿವರಗಳು	ವರದಿ ಪುಟ ಸಂಖ್ಯೆ
1.	ದೇವತಾ ಪ್ರಾರ್ಥನೆ.	—
2.	ಸಂತಾಪ ಸೂಚನೆಗಳು.	—
3.	ಅಧ್ಯಕ್ಷರಿಂದ ಸ್ವಾಗತ ಭಾಷಣ.	—
4.	2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಕಲಾಪಗಳನ್ನು ಓದಿ ಸ್ಥಿರೀಕರಿಸುವುದು.	—
5.	2024-25ನೇ ಸಾಲಿನ ನಿರ್ದೇಶಕ ಮಂಡಲಿ ವಾರ್ಷಿಕ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.	3-11
6.	2024-25ನೇ ಸಾಲಿನ ಲೆಕ್ಕಪರಿಶೋಧಕರಿಂದ ಪರಿಶೋಧಿಸಲ್ಪಟ್ಟ ಲಾಭ-ನಷ್ಟ ಅಥಾವೆ ಪತ್ರಿಕೆ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ಮತ್ತು ಅದಕ್ಕೆ ನೀಡಿರುವ ಅನುಪಾಲನಾ ವರದಿಯನ್ನು ಪರಿಶೀಲಿಸಿ ಅಂಗೀಕರಿಸುವುದು.	—
7.	2024-25ನೇ ಸಾಲಿನಲ್ಲಿ ಬ್ಯಾಂಕಿಗೆ ಸೇರಿಸಿಕೊಂಡ ಹಾಗೂ ಸಮಾಪನೆಯಾದ ಸದಸ್ಯರ ಬಗೆಗಿನ ಟಿಪ್ಪಣಿ ಅಂಗೀಕರಿಸುವುದು.	12
8.	2025-26ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಿಸುವುದು ಹಾಗೂ ಅವರ ಸಂಭಾವನೆಯನ್ನು ನಿಗದಿ ಪಡಿಸುವುದು.	12
9.	2024-25ನೇ ಸಾಲಿನಲ್ಲಿ ಆಗಿರತಕ್ಕ ಹೆಚ್ಚುವರಿ ಖರ್ಚುಗಳನ್ನು ಪರಿಶೀಲಿಸಿ ಅಂಗೀಕರಿಸುವುದು.	12
10.	2025-26ನೇ ಸಾಲಿನ ವಾರ್ಷಿಕ ಆಯವ್ಯಯಗಳನ್ನು ಮಂಜೂರು ಮಾಡುವುದು.	13
11.	2024-25ನೇ ಸಾಲಿನ ಆಸ್ತಿ ಜವಾಬ್ದಾರಿ ತಃಖ್ತೆ ಬಹಿರಂಗ ಮಾಹಿತಿ	14-28
12.	ನಿರ್ದೇಶಕರಿಗೆ ಮತ್ತು ಅವರ ಸಂಬಂಧಿಕರಿಗೆ ನೀಡಲಾದ ಸಾಲ ಮತ್ತು ಮುಂಗಡಗಳ, ಸುಸ್ತಿ ಬಾಕಿ, ಯಾವುದಾದರೂ ಇದ್ದರೆ ಮತ್ತು ಅವುಗಳ ವಸೂಲಿಗೆ ಕೈಗೊಂಡ ಕ್ರಮದ ಪರಿಶೀಲನೆ.	—
13.	ವಾಸ್ತವಿಕವಾಗಿ ಉಪಯೋಗಿಸಿದ ಆಪದ್ಧನ ಮತ್ತು ಇತರ ನಿಧಿಗಳ ವಿವರ.	—
14.	ಇತರೆ ವಿಷಯಗಳು :	—
	ಅ. ನಿರ್ದೇಶಕ ಮಂಡಲಿ ಸೂಚಿಸಬಹುದಾದ ವಿಷಯಗಳು.	—
	ಆ. ಸದಸ್ಯರಿಂದ ಲಿಖಿತ ಮೂಲಕ ಸಕಾಲದಲ್ಲಿ ಅಂದರೆ ತಾ. 10-09-2025 ರೊಳಗೆ ಚರ್ಚೆಗೆ ಬರತಕ್ಕ ವಿಷಯಗಳು.	—
15.	ಉಪಾಧ್ಯಕ್ಷರಿಂದ ವಂದನಾರ್ಪಣೆ.	—

**ವಾರ್ಷಿಕ ಸಾಮಾನ್ಯ ಸಭೆಗೆ ಹಾಜರಾಗುವ ಸದಸ್ಯರ ಹಾಜರಾತಿ ಸಹಿಯನ್ನು
ಮಧ್ಯಾಹ್ನ 01:00 ಗಂಟೆಯವರೆಗೆ ಮಾತ್ರ ಪಡೆಯಲಾಗುವುದು.**

**Attendance of members attending Annual General Meeting
will be taken only upto 01:00 p.m.**



ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಬೆಂಗಳೂರು

2024-2025 ನೇ ಸಾಲಿನ ನಿರ್ದೇಶಕ ಮಂಡಳಿ ವರದಿ

ಆತ್ಮೀಯ ಗೌರವಾನ್ವಿತ ಜೇರುದಾರ ಸದಸ್ಯ ಬಂಧುಗಳೇ,

ಸಪ್ತೇಮ ನಮಸ್ಕಾರಗಳು, ಭಾವಸಾರ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರ ಮಂಡಳಿ ಹಾಗೂ ಬ್ಯಾಂಕಿನ ಸಮಸ್ತ ಪರಿವಾರದ ಪರವಾಗಿ ವಾರ್ಷಿಕ ಸಾಮಾನ್ಯ ಮಹಾಸಭೆಗೆ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.

ಈ ವಾರ್ಷಿಕ ವರದಿಯು, ಬ್ಯಾಂಕಿನ ಎಲ್ಲಾ ಜೇರುದಾರರಿಗೆ ಈಗಾಗಲೇ ಒದಗಿಸಲಾಗಿರುವ ನಿರ್ದೇಶಕರ ವರದಿ ಮತ್ತು ಮಾರ್ಚ್ 31, 2025ಕ್ಕೆ ಅಂತ್ಯಗೊಂಡ 2024-2025ನೇ ಸಾಲಿನ ಹಣಕಾಸಿನ ವರ್ಷದ ಶಾಸನಬದ್ಧ ಲೆಕ್ಕಪರಿಶೋಧಕರಿಂದ ಪರಿಶೋಧಿತ ಲೆಕ್ಕಪತ್ರಗಳು ಮತ್ತು ಆರ್ಥಿಕ ವರದಿಯನ್ನೊಳಗೊಂಡಿದ್ದು, ಅದರಂತೆ 2024-2025ನೇ ಸಾಲಿನಲ್ಲಿ ನಿಮ್ಮ ಬ್ಯಾಂಕಿನ ಸಾಧನೆಯ ಬಗ್ಗೆ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ವಿಶ್ವದ ವಿಲಕ್ಷಣ ಪರಿಸ್ಥಿತಿ ಮತ್ತು ವಿದೇಶದಲ್ಲಿನ ಯುದ್ಧಗಳ ನಡುವೆಯೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಭಾವಸಾರ ಬ್ಯಾಂಕ್ ತನ್ನ 109 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿ, ನಾವಿನ್ಯ ಚಿಂತನೆಗಳು ಹಾಗೂ ಅವಕಾಶಗಳಿಗೆ ಅನಾವೃತಗೊಂಡು ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯುತ್ತಿದೆ ಎಂಬ ವಿಷಯವನ್ನು ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಹೆಮ್ಮೆ ಪಡುತ್ತೇನೆ.

2024-2025ನೇ ಸಾಲಿನ ಅಂದರೆ ತಾ|| 31-03-2025 ರ ಅಂತ್ಯಕ್ಕೆ ಇರುವಂತೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ವಾರ್ಷಿಕ ವರದಿಯನ್ನು ಮತ್ತು ಆರ್ಥಿಕ ಪರಿಸ್ಥಿತಿಗಳ ಹಾಗೂ ಬ್ಯಾಂಕಿನ ಸಾಧನೆಗಳ ಬಗ್ಗೆ ನಿಮ್ಮಗಳ ಮುಂದಿಡಲು ಸಂತೋಷವೆನಿಸುತ್ತದೆ.

2024-2025ನೇ ಸಾಲಿನಲ್ಲಿ ನಿಮ್ಮ ಬ್ಯಾಂಕಿನ ನಿರ್ವಹಣೆ:

ಇತ್ತೀಚಿನ ದಿನಗಳಲ್ಲಿ ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಉಂಟಾದ ವೈತಿರಿಕ್ತ ಏರುಪೇರುಗಳ ಮಧ್ಯೆಯೂ ನಿಮ್ಮ ಬ್ಯಾಂಕಿನ ಒಟ್ಟಾರೆ ನಿರ್ವಹಣೆಯು ತೃಪ್ತಿದಾಯಕವಾಗಿದ್ದು, ಮಾರ್ಚ್ 31, 2025ರಂದು ಕೊನೆಗೊಂಡ ಹಣಕಾಸಿನ ವರ್ಷದಲ್ಲಿ ಈ ಕೆಳಕಂಡಂತೆ ಅಭಿವೃದ್ಧಿಯನ್ನು ದಾಖಲಿಸಿದೆ. ಅಂತೆಯೇ, 2024-25ನೇ ಹಣಕಾಸಿನ ವರ್ಷದ ಬ್ಯಾಂಕಿನ ಆರ್ಥಿಕ ಫಲತಾಂಶಗಳ ಮುಖ್ಯಾಂಶಗಳ ವಿವರ ಈ ಕೆಳಕಂಡಂತಿದ್ದು, ಬ್ಯಾಂಕಿನ ಬೆಳವಣಿಗೆಯ ವಿವರಗಳನ್ನು ನೀಡಲು ಇಚ್ಛಿಸುತ್ತೇವೆ.

ವಿವರ	ಮಾರ್ಚ್ 31, 2024	ಮಾರ್ಚ್ 31, 2025	ಶೇ. ಅಭಿವೃದ್ಧಿ
ಪಾವತಿಯಾದ ಷೇರು ಬಂಡವಾಳ	815.73	783.00	-4.01
ಆಪದ್ಧನ ಮತ್ತು ನಿಧಿಗಳು	1,968.13	1,988.89	1.05
ಲೇವಣಿಗಳು	20,663.39	18,578.66	-10.09
ಹೂಡಿಕೆಗಳು	7,838.38	7,206.21	-8.06
ಸಾಲ ಮತ್ತು ಮುಂಗಡಗಳು	13,669.71	12,096.19	-11.51
ದುಡಿಯುವ ಬಂಡವಾಳ	24,171.74	21,522.11	-10.96
ಒಟ್ಟು ಆದಾಯ	2,754.15	2,597.20	-5.70
ಒಟ್ಟು ವೆಚ್ಚ	2,402.55	2,759.30	14.85
ನಿವ್ವಳ ಲಾಭ (ಆದಾಯ ತೆರಿಗೆ ಮೊದಲು)	351.60	(-162.10)	-146.10
ನಿವ್ವಳ ಲಾಭ (ಆದಾಯ ತೆರಿಗೆ ನಂತರ)	147.22	(-207.64)	-241.04

ಸದಸ್ಯತ್ವ ಮತ್ತು ಷೇರು ಬಂಡವಾಳ :

ಸಾಲು ಪ್ರಾರಂಭದಲ್ಲಿ ಇದ್ದ ಬ್ಯಾಂಕಿನ ಸದಸ್ಯರ ಸಂಖ್ಯೆ 14,986. ಅದರಲ್ಲಿ ಈ ವರ್ಷ ಹೊಸದಾಗಿ ಸೇರ್ಪಡೆಯಾದ ಸದಸ್ಯರು 105 ಮತ್ತು ಈ ಪೈಕಿ ಸದಸ್ಯತ್ವವನ್ನು ಹಿಂಪಡೆದವರ ಸಂಖ್ಯೆ 98 ಕಕೆದು ವರ್ಷಾಂತ್ಯದಲ್ಲಿ ಸದಸ್ಯರ ಸಂಖ್ಯೆ 14,993 ಇರುತ್ತದೆ.

ಹಾಗೆಯೇ, ಸಾಲು ಪ್ರಾರಂಭದಲ್ಲಿ ರೂ.815.73 ಲಕ್ಷ ಇದ್ದಂತಹ ಷೇರು ಬಂಡವಾಳವು ಪ್ರಸಕ್ತ ಸಾಲಿನಲ್ಲಿ ರೂ.28.01 ಲಕ್ಷ ಜಮಾ ಆಗಿದ್ದು, ಈ ಪೈಕಿ 60.74 ಲಕ್ಷ ಹಿಂಪಡೆದಿದ್ದು, ಸಾಲಾಖ್ಯೆಗೆ ರೂ.783.00 ಲಕ್ಷ ಇರುತ್ತದೆ. ನಿರ್ದೇಶಕ ಮಂಡಲಿಯ ನೀತಿಯಂತೆ ಸಾಲವನ್ನು ಪಡೆಯುವ ಅಪೇಕ್ಷೆಯುಳ್ಳ ಗ್ರಾಹಕರಿಗೆ ಮಾತ್ರ ಸಹ ಸದಸ್ಯತ್ವ / ನಾಮಮಾತ್ರ ಸದಸ್ಯತ್ವವನ್ನು ನೀಡಲಾಗುತ್ತಿದ್ದು, ಈ ಹಣಕಾಸಿನ ಸಾಲಿನಲ್ಲಿ ಸಾಲಗಳಿಗೆ ಹೆಚ್ಚಿನ ಬೇಡಿಕೆ ಬಾರದಿದ್ದುದರಿಂದ ಷೇರು ಬಂಡವಾಳ ಸಂಗ್ರಹಣೆಯಲ್ಲಿ ಅಭಿವೃದ್ಧಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಸಹ-ಸದಸ್ಯರ ಷೇರು ಬಂಡವಾಳ ಗಣನೀಯ ಪ್ರಮಾಣದಲ್ಲಿ ಖೈದು ಮಾಡಲಾಗಿರುವುದರಿಂದ ಷೇರು ಬಂಡವಾಳ ಸಂಗ್ರಹಣೆಯು ಕಡಿಮೆಯಾಗಿರುತ್ತದೆ.

ಬ್ಯಾಂಕಿನ ಸದೃಢತೆಯ ವಿವರಗಳು

ನಿಮ್ಮ ಬ್ಯಾಂಕ್ ಅತ್ಯುತ್ತಮ ಬಂಡವಾಳ ಹೊಂದಿರುವ ಬ್ಯಾಂಕ್‌ಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದ್ದು, ಬ್ಯಾಂಕಿನ ಬಂಡವಾಳ ನಿಧಿ (Net Worth) ಯು ರೂ.14.27 ಕೋಟಿ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಬಂಡವಾಳ ಪರ್ಯಾಪ್ತತಾ ಅನುಪಾತವು (ಸಿ.ಆರ್.ಎ.ಆರ್) ನಿಗದಿಪಡಿಸಿದ ಕನಿಷ್ಠ ಪ್ರಮಾಣವಾದ ಶೇ.10.00ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಿಸಲಾಗಿದ್ದು, ದಿನಾಂಕ 31-03-2025ಕ್ಕೆ ಶೇ.12.63 ರಷ್ಟಿದೆ. ಇದು ಬ್ಯಾಂಕಿನ ಆರ್ಥಿಕ ಸದೃಢತೆಯ ದ್ಯೋತಕವಾಗಿದೆ.

ಆಪದ್ಧನ ಮತ್ತು ಇತರ ನಿಧಿಗಳು

ಈ ಹಿಂದಿನ ಸಾಲಿನಲ್ಲಿ ರೂ.1,968.13 ಲಕ್ಷಗಳಷ್ಟಿದ್ದ ನಿಧಿಗಳು, ವರದಿ ಸಾಲಿನಲ್ಲಿ ಇದರ ಒಟ್ಟು ಮೊತ್ತವು ರೂ.1,988.89 ಲಕ್ಷಗಳಷ್ಟಿರುತ್ತದೆ. ಬ್ಯಾಂಕಿನ ಬಸವನಗುಡಿ ಶಾಖೆಯ

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಬಳಸಿಕೊಂಡಿದ್ದ ಅಪದ್ಧನ ರೂ.1.20 ಕೋಟಿ ಮೊಬಲಗನ್ನು 10 ಸಮಕಂತುಗಳಲ್ಲಿ ಮರುಭರಣ ಮಾಡಿದ್ದು, ಈ ಅಪದ್ಧನ ಬಳಕೆಯನ್ನು ಸಂಪೂರ್ಣವಾಗಿ ಮರುಭರಣ ಮಾಡಲಾಗಿರುತ್ತದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಸದರಿ ಸಾಲನಲ್ಲಿ ಸುಸ್ತಿ ಮತ್ತು ಅನುತ್ತಾದಕ ಸಾಲಗಳ ವಸೂಲಾತಿಯು ಉತ್ತಮವಾಗಿ ನಿರ್ವಹಿಸಿರುವುದರಿಂದ ಕರಡು ಮತ್ತು ಅನುಮಾನಾಸ್ಪದ ಸಾಲಗಳ ನಿಧಿ ಮತ್ತು ಸ್ಟ್ಯಾಂಡರ್ಡ್ ಎಂದು ಗುರುತಿಸಿರುವ ಸಾಲಗಳ ಮೇಲಿನ ತತ್ಕಾಲ ಅವಕಾಶಗಳು ಇಳಿಕೆ ಆಗಿರುವುದರಿಂದ ಮತ್ತು ಹೂಡಿಕೆಗಳ ಮೇಲಿನ ಸವಕಳಿ ನಿಧಿಗಳಿಗೆ ಮಾಡಬೇಕಾಗಿರುವ ಅವಕಾಶಗಳು ಕಡಿಮೆ ಆಗಿರುವುದರಿಂದ ನಿಧಿಗಳು ಇಳಿಕೆಯಾಗಿರುತ್ತದೆ.

ಲೇವಣಿಗಳು

ಭಾರತೀಯ ರಿಸರ್ವ್ ಬ್ಯಾಂಕಿನ “Supervisory Action Framework (SAF)” ನಿರ್ದೇಶನದಂತೆ ಬ್ಯಾಂಕು ಲೇವಣಿಗಳ ಮೇಲೆ ಎಸ್.ಜಿ.ಐ. ನೀಡುವ ಬಡ್ತಿ ದರದಂತೆ ಬಡ್ತಿಯನ್ನು ನೀಡಬೇಕಾಗಿದ್ದು, ಇಂದಿನ ಬ್ಯಾಂಕಿಂಗ್ ವಲಯದಲ್ಲಿ ಲೇವಣಿಗಳ ಮೇಲಿನ ಬಡ್ತಿ ದರಗಳ ಸ್ಪರ್ಧೆ ನಡುವೆ ಲೇವಣಿಗಳ ಒಳಹರಿವು ಬ್ಯಾಂಕಿನ ನಿಧಿಗಳ ನಿರ್ವಹಣೆಗೆ ತೀವ್ರ ಸವಾಲು ಒಡ್ಡಿದ್ದು, ಇದರೊಂದಿಗೆ ವಾಣಿಜ್ಯ ಬ್ಯಾಂಕುಗಳೊಂದಿಗಿನ ಬಡ್ತಿ ದರಗಳ ಪೈಪೋಟಿ, ಹೊಸ ಸಹಕಾರಿ ಸೊಸೈಟಿಗಳೊಂದಿಗಿನ ಸ್ಪರ್ಧೆ ಮತ್ತು ಸಹಕಾರಿ ಬ್ಯಾಂಕುಗಳ ಸಂಯೋಜನೆಗಳಿಂದ ಉಂಟಾದ ಸನ್ನಿವೇಶಗಳಿಂದ ಉಂಟಾದ ಪ್ರಮುಖ ಸವಾಲುಗಳೊಂದಿಗೆ ಸೇರಿ, ಕಳೆದ ಸಾಲಿನ ಪ್ರಾರಂಭದಲ್ಲಿ ರೂ.206.63 ಕೋಟಿ ಇದ್ದ ಲೇವಣಿಗಳು ಈ ಸಾಲಿನ ಕೊನೆಯಲ್ಲಿ ಒಟ್ಟು ರೂ.185.79 ಕೋಟಿಗಳಿಗೆ ಧಾರಣೆ ಮಾಡಲಾಗಿದೆ.

ಹೂಡಿಕೆಗಳು

ಸದರಿ ಹಣಕಾಸಿನ ವರ್ಷದಲ್ಲಿ ಹೂಡಿಕೆ ಮಾರುಕಟ್ಟೆಯು ತೀವ್ರ ಚಂಚಲವಾಗಿದ್ದರೂ ಸಹ ಜಾಗರೂಕತೆಯಿಂದ ಬ್ಯಾಂಕಿನ ಹೂಡಿಕೆಗಳನ್ನು ಲಾಭದಾಯಕವಾಗಿ ತೊಡಗಿಸಿ ಈ ಮೂಲದಿಂದ ಸದರಿ ಸಾಲನಲ್ಲಿ ರೂ.477.06 ಲಕ್ಷ ಹೂಡಿಕೆಗಳ ಮೇಲೆ ಬಡ್ತಿ / ಡಿವಿಡೆಂಡನ್ನು ಗಳಿಸಲಾಗಿದೆ ಎಂದು ತಿಳಿಸಲಾಗುತ್ತದೆ.

ಬ್ಯಾಂಕಿನ ದುಡಿಯುವ ಬಂಡವಾಳದ ಪೈಕಿ ಮಿಗಿಲೆ ಮೊಬಲಗು ಏನಾದರೂ ಇದ್ದಲ್ಲಿ, ಅಂತಹ ಮೊಬಲಗನ್ನು ಇನ್ನು ಮುಂದೆಯೂ ಸರ್ಕಾರಿ ಭದ್ರತಾ ಪತ್ರಗಳು, ರಾಜ್ಯ ಅಭಿವೃದ್ಧಿ ಸಾಲ ಪತ್ರಗಳು, ಖಾಯಂ ಸಾವಧಿ ಲೇವಣಿಗಳು, ಮ್ಯೂಚ್ಯುಯಲ್ ಫಂಡ್ ಮತ್ತು ಕಾಲ್ ಮನಿ ಲೇವಣಿಗಳಲ್ಲಿ ಕರ್ನಾಟಕ ಸಹಕಾರ ಅಧಿನಿಯಮ ಕಲಂ 58 ರಂತೆ ಹೂಡಿಕೆ ಮಾಡಲು ಸಾಮಾನ್ಯ ಸಭೆಯ ಅನುಮತಿಯನ್ನು ಈ ಮೂಲಕ ಕೋರುತ್ತೇವೆ.

ಸಾಲ ಮತ್ತು ಮುಂಗಡಗಳು

ವರದಿ ಸಾಲಿನ ಅಂತ್ಯಕ್ಕೆ 1,865 ಸದಸ್ಯರು ಸಾಲಗಳನ್ನು ಪಡೆದಿದ್ದು, ಬ್ಯಾಂಕಿನ ಒಟ್ಟು ಸಾಲ ಮತ್ತು ಮುಂಗಡಗಳು ರೂ.120.96 ಕೋಟಿಗಳಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಸಾಲ ಮತ್ತು ಮುಂಗಡಗಳಿಗೆ ಬೇಡಿಕೆ ತೀವ್ರವಾಗಿ ಕುಸಿದಿದ್ದು, ಇದರೊಂದಿಗೆ ಸುಸ್ತಿ ಮತ್ತು ಅನುತ್ತಾದಕ ಸಾಲಗಳ ವಸೂಲಾತಿಯು ಗಮನಾರ್ಹವಾಗಿ ಆಗಿರುವುದರಿಂದ ಕಳೆದ ಸಾಲಿನಲ್ಲಿದ್ದ ರೂ.136.70 ಕೋಟಿಗಳಿಗೆ ಹೋಲಿಸಿದಲ್ಲಿ ಸುಮಾರು ರೂ.15.74 ಕೋಟಿ ಕಡಿಮೆ ಆಗಿರುತ್ತದೆ. ಆದರೂ, ಸಾಲ ಪ್ರಾರಂಭದಲ್ಲಿ ಶೇ.66.16 ರಷ್ಟಿದ್ದ ಸಿ.ಡಿ. ಅನುಪಾತವು ಸದರಿ ಸಾಲಿನ ಅಂತ್ಯದಲ್ಲಿ ಶೇ.65.15 ರಷ್ಟು ಇರುತ್ತದೆ. ಸಾಲ ಮತ್ತು ಮುಂಗಡಗಳ ಬೇಡಿಕೆ ಹೆಚ್ಚಿಸಲು ಬ್ಯಾಂಕು ಅಲ್ಪಾವಧಿ ಸಾಲ/ಮೀರಕತೆ ಸಾಲಗಳ ಹೊಸ ಸಾಲವಿಧಗಳನ್ನು ಶೇ.12ರ ಬಡ್ತಿ

ದರದೊಂದಿಗೆ ಜಾರಿಗೆ ತಂದಿದ್ದು, ಇಂತಹ ಸಾಲಗಳನ್ನು ಹೆಚ್ಚು ಹೆಚ್ಚಾಗಿ ವಿತರಿಸಲು ಗಮನವನ್ನು ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ.

ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕಿನ “Supervisory Action Framework (SAF)” ನಿರ್ದೇಶನದಂತೆ ಜಂಟಿ ಸಾಲವನ್ನು ವಿತರಿಸದಂತೆ ನಿಬಂಧ ವಿಧಿಸಿದ್ದು, ಬ್ಯಾಂಕಿನ ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಮತ್ತು ನಿರ್ದೇಶಕ ಮಂಡಲಿಯ ನಿರಂತರ ಪ್ರಯತ್ನದಿಂದಾಗಿ ಈ ನಿಬಂಧವನ್ನು ಭಾರತೀಯ ರಿಸರ್ವ್ ಬ್ಯಾಂಕ್ ತೆರವುಗೊಳಿಸಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ತತ್ಪರಿಣಾಮವಾಗಿ ಮಾನ್ಯ ಸದಸ್ಯರುಗಳಿಗೆ ಜಂಟಿ ಸಾಲವನ್ನು ವಿತರಿಸಬಹುದಾಗಿದ್ದು, ಈಗಾಗಲೇ ಅನೇಕ ಸದಸ್ಯರು ಈ ಸಾಲ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಲಾಗುತ್ತೇವೆ.

ಆದ್ಯತಾ ವಲಯ ಹಾಗೂ ದುರ್ಬಲ ವರ್ಗದ ಸಾಲಗಳು

ಆದ್ಯತಾ ವಲಯದ ಸಾಲಗಳ ನೀಡಿಕೆಯಲ್ಲಿ ಕೂಡಾ ನಿಮ್ಮ ಬ್ಯಾಂಕ್ ತೃಪ್ತಿಕರವಾಗಿ ನಿರ್ವಹಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಬ್ಯಾಂಕು ದಿನಾಂಕ 31.03.2025ರ ಅಂತ್ಯಕ್ಕೆ ಆದ್ಯತಾ ವಲಯಗಳಿಗೆ ನೀಡಿರುವ ಸಾಲಗಳ ಪ್ರಮಾಣ ಶೇ.68.64 ಇರುತ್ತದೆ. ಈ ಪೈಕಿ ಆದ್ಯತಾ ವಲಯಕ್ಕೆ ನೀಡಿರುವ ಸಾಲದ ಶೇ.11.82 ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ವಿತರಿಸಿರುತ್ತದೆ.

ಸುಸ್ತಿ ಸಾಲಗಳು ಮತ್ತು ಅನುತ್ಪಾದಕ ಆಸ್ತಿ (ಎನ್.ಪಿ.ಎ.) ಗಳ ವಸೂಲಾತಿ

ವರದಿ ಸಾಲಿನ ಅಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿ (Gross NPA) ಮತ್ತು ನಿವ್ವಳ ಅನುತ್ಪಾದಕ ಆಸ್ತಿ (Net NPA) ಪ್ರಮಾಣ ಅನುಕ್ರಮವಾಗಿ ಶೇ.10.71 ಮತ್ತು ಶೇ.3.99 ರಷ್ಟಿದೆ. ಮುಂದಿನ ಸಾಲುಗಳಲ್ಲಿಯೂ ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣದ ಸಾಮರಸ್ಯವನ್ನು ನಿರ್ವಹಣೆ ಮಾಡಲು ನಿರ್ಧರಿಸಲಾಗಿದ್ದು, ನಿಷ್ಕಾರಣ್ಯವಾಗಿ ಸುಸ್ತಿ ಸಾಲಗಾರರ ಮೇಲೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡು ಸುಸ್ತಿ / ಅನುತ್ಪಾದಕ ಸಾಲಗಳ ವಸೂಲಾತಿ ಮಾಡಿ, ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣವನ್ನು ಕನಿಷ್ಠ ಮಟ್ಟದಲ್ಲಿ ಇರಿಸಲು ಪ್ರಯತ್ನ ಇರಿಸಲಾಗಿದೆ. ಸಾಲ ಮಂಜೂರಾತಿ ಮತ್ತು ವಸೂಲಾತಿ ವ್ಯವಸ್ಥೆಯನ್ನು ಇನ್ನೂ ಬಲಗೊಳಿಸುವ ಮತ್ತು ಮುಂಗಡದ ಗುಣಮಟ್ಟವನ್ನು ಇನ್ನೂ ಸುಧಾರಿಸುವ ಮೂಲಕ ಎನ್.ಪಿ.ಎ. ಪ್ರಮಾಣವನ್ನು ನಿಯಂತ್ರಣದಲ್ಲಿ ನಿಮ್ಮ ಬ್ಯಾಂಕು ಗಮನವನ್ನು ಕೇಂದ್ರೀಕರಿಸಿಕೊಂಡಿದೆ.

ಲಾಭ-ನಷ್ಟ ಖಾತೆ

ವರದಿ ಸಾಲಿನಲ್ಲಿ ಬ್ಯಾಂಕು ಎಲ್ಲಾ ಮೂಲಗಳಿಂದ ಒಟ್ಟು ರೂ.2,597.20 ಲಕ್ಷ ಆದಾಯವನ್ನು ಗಳಿಸಿದ್ದು, ಈ ಪೈಕಿ ರೂ.2,759.30 ಲಕ್ಷ ಖರ್ಚುಗಳನ್ನು ಕಳೆದು ಸಾಲಾಂತ್ಯಕ್ಕೆ ರೂ.162.10 ಲಕ್ಷ (ಆದಾಯ ತೆರಿಗೆ ಮುನ್ನ) ಒಟ್ಟು ನಷ್ಟ ಉಂಟಾಗಿರುತ್ತದೆ. ಈ ಹಿಂದಿನ ಸಾಲಿನಲ್ಲಿ ಕೆಲವೊಂದು ಮೂಲಗಳಿಂದ ಗಳಿಸಿದ್ದ ಆದಾಯವನ್ನು ಲಾಭ ಎಂದು ಪರಿಗಣಿಸಿದ್ದು, ಇಂತಹ ಆದಾಯವನ್ನು ಲಾಭ ಎಂದು ಪರಿಗಣಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ತನ್ನ ಪರಿವೀಕ್ಷಣಾ ವರದಿಗೆ ಅನುಪಾಲನೆ ಮಾಡಲು ಈ ಆದಾಯವನ್ನು ಹಿಂಚಲನೆ ಮಾಡಿರುವುದರಿಂದ ಸದರಿ ಸಾಲಿನಲ್ಲಿ ನಷ್ಟ ಉಂಟಾಗಿರುತ್ತದೆ. ನಿರ್ದೇಶಕ ಮಂಡಲಿಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಲೋಪಗಳು ಮುಂದಿನ ದಿನಗಳಲ್ಲಿ ಆಗದಂತೆ ಜಾಗರೂಕತೆಯಿಂದ ಕಾರ್ಯನಿರ್ವಹಿಸಿ ಮುಂದಿನ ಸಾಲಿನಲ್ಲಿ ಉತ್ತಮ ಲಾಭಗಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಇರಿಸುವುದಾಗಿ ತಿಳಿಸಲಾಗುತ್ತೇವೆ.

ನಿರ್ದೇಶಕ ಮಂಡಳಿ ಮತ್ತು ಉಪಸಮಿತಿಗಳ ಕಾರ್ಯವೈಖರಿ

ಈ ಹಣಕಾಸಿನ ವರ್ಷದಲ್ಲಿ ಬ್ಯಾಂಕಿನ ನಿರ್ದೇಶಕ ಮಂಡಳಿಯವರು ಕಾಲಕಾಲಕ್ಕೆ ನಿಯತವಾಗಿ ಸಭೆಗಳನ್ನು ನಡೆಸಿ ಬ್ಯಾಂಕಿನ ಅನೇಕ ವಿಚಾರಗಳನ್ನು ಕೂಲಂಕುಷವಾಗಿ ಚರ್ಚಿಸಿ, ಸರ್ವಾನುಮತದಿಂದ ಅಭಿಪ್ರಾಯವಾಗಿ ಅನೇಕ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಂಡಿದ್ದು, ಇವುಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇದರೊಂದಿಗೆ ವಿಷಯವಾರು ನಿರ್ವಹಣೆಗಾಗಿ ಈ ಕೆಳಕಂಡಂತೆ ಉಪಸಮಿತಿಗಳನ್ನು ರಚಿಸಿದ್ದು, ಈ ಉಪಸಮಿತಿಯವರು ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಅಗತ್ಯ ಶಿಫಾರಸ್ಸುಗಳನ್ನು ನಿರ್ದೇಶಕ ಮಂಡಳಿಗೆ ನೀಡಿರುತ್ತಾರೆ.

1. ಆಡಿಟ್ ಕಮಿಟಿ ಆಫ್ ಬೋರ್ಡ್ (ಎ.ಸಿ.ಬಿ.)
2. ಕಾರ್ಯನಿರ್ವಾಹಕ ಸಮಿತಿ
3. ಮಾಹಿತಿ, ಸುರಕ್ಷತೆ ಮತ್ತು ತಂತ್ರಜ್ಞಾನ ಸಮಿತಿ
4. ಸಾಲ ವಸೂಲಾತಿ ಸಮಿತಿ
5. ಬಂಡವಾಳ ನಿರ್ವಹಣೆ ಮತ್ತು ಹೂಡಿಕೆಗಳ ಸಮಿತಿ
6. ನಿಯಮಾವಳಿ ರಚನಾ ಸಮಿತಿ
7. ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ
8. ಮುದ್ರಣ ಮತ್ತು ಲೇಖನಾ ಸಾಮಗ್ರಿಗಳ ಸಮಿತಿ

ಹಾಗೆಯೇ, 2025-30ನೇ ಸಾಲುಗಳಿಗೆ ಚುನಾವಣೆ ನಡೆದ ದಿನಾಂಕದಿಂದ ಮುಂದಿನ ಐದು ಸಾಲುಗಳಿಗೆ ಅನ್ವಯವಾಗುವಂತೆ ನಿರ್ದೇಶಕ ಮಂಡಳಿಯನ್ನು ಚುನಾಯಿಸಲು ದಿನಾಂಕ 12.01.2025ನೇ ಭಾನುವಾರದಂದು ಚುನಾವಣೆಯು ಜರುಗಿದ್ದು, ದಿನಾಂಕ 23.01.2025ರಿಂದ ಹೊಸದಾಗಿ ಚುನಾಯಿತರಾದ ನಿರ್ದೇಶಕ ಮಂಡಳಿಯು ಅಧಿಕಾರವನ್ನು ವಹಿಸಿಕೊಂಡಿರುತ್ತದೆ ಎಂದು ತಿಳಿಸಲಾಗಿರುತ್ತದೆ. ಈ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇವೆ.

ಶಾಖಾ ಜಾಲ

ಬ್ಯಾಂಕಿನ ಯಲಹಂಕ ಶಾಖೆಯನ್ನು ಹೊರತು ಪಡಿಸಿ ಇನ್ನೆಲ್ಲಾ ನಾಲ್ಕು ಶಾಖೆಗಳಿಗೆ ತನ್ನ ಸ್ವಂತ ಕಟ್ಟಡವನ್ನು ಹೊಂದಿದ್ದು, ಮಾನ್ಯ ಸದಸ್ಯರು ಮತ್ತು ಗ್ರಾಹಕರಿಗೆ ಎಲ್ಲಾ ವಿಧದ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ಒದಗಿಸುತ್ತಾ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡಿದ್ದು, ಕೋರ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಮೌಲ್ಯವರ್ಧಿತ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಮಾನ್ಯ ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿಂಗ್ ಸೇವೆಗಳ ವಿನೂತನ ಅನುಭವವನ್ನು ಹೊಂದಬೇಕೆಂದು ಕೋರುತ್ತೇವೆ.

ಮೌಲ್ಯವರ್ಧಿತ ಗ್ರಾಹಕ ಸೇವೆಗಳ ಅನುಷ್ಠಾನ

ಡಿಜಿಟಲ್ ರೂಪಾಂತರದ ಪ್ರಮುಖ ಹೆಜ್ಜೆಯಾಗಿ ಬ್ಯಾಂಕಿನ ತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಸೇವೆಗಳ ಅನುಷ್ಠಾನಕ್ಕಾಗಿ ನಿರ್ದೇಶಕ ಮಂಡಳಿಯ ಸದಸ್ಯರನ್ನೊಳಗೊಂಡ “ಮಾಹಿತಿ, ಸುರಕ್ಷತೆ ಮತ್ತು ತಂತ್ರಜ್ಞಾನ ಪರಾಮರ್ಶನಾ ಸಮಿತಿ (Information, Security & Technology Committee)” ರಚಿಸಲಾಗಿದ್ದು, ಈ ಸಮಿತಿ ಕಾಲಕಾಲಕ್ಕೆ ಸಭೆ ಸೇರಿ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ ಸುರಕ್ಷತಾ ವಿಚಾರಗಳನ್ನು ಪರಾಮರ್ಶಿಸಿ ಅಗತ್ಯ ಶಿಫಾರಸ್ಸನ್ನು ನಿರ್ದೇಶಕ ಮಂಡಳಿಗೆ ನೀಡುತ್ತಿದೆ.

ಮಾನ್ಯ ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿನ ಯಾವುದೇ ಶಾಖೆಯಲ್ಲಿ ನಿಯಮಿತ ವಹಿವಾಟನ್ನು ನಡೆಸಲು ಅನುಕೂಲವಾಗುವಂತೆ “ಸರ್ವತ್ರ - ಬಹು ಶಾಖಾ ಬ್ಯಾಂಕಿಂಗ್ (Any Branch Banking)” ಸೌಲಭ್ಯ, “ಸಂದೇಶ್-ಕಿರು ಸಂದೇಶ ಸೇವೆ (SMS Services)”, ಮತ್ತು “ದರ್ಜೆ-ಬ್ಯಾಂಕಿನ ಸ್ವಂತ ಜಾಲತಾಣ (Bank's own Website)”ದ ಸೇವೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದುದರಿಂದ ಮಾನ್ಯ ಸದಸ್ಯರುಗಳು ಮತ್ತು ಗ್ರಾಹಕರು ಈ ಉತ್ಕೃಷ್ಟ ತಂತ್ರಾಜ್ಞಾನದಿಂದ ಕೂಡಿರುವ ಮೌಲ್ಯವರ್ಧಿತ ಸೇವೆಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಬ್ಯಾಂಕಿನ ವಿಶಿಷ್ಟ ಸೇವೆಗಳ ಅನುಭವವನ್ನು ಹೊಂದಲು ಕೋರುತ್ತೇವೆ. Yes ಬ್ಯಾಂಕ್ ಇವರ ಪ್ರಾಯೋಜಕತ್ವದೊಂದಿಗೆ ವಿದ್ಯುನ್ಮಾನ ನಿಧಿ ವರ್ಗಾವಣೆ (Electronic Fund Transfer) ಗಾಗಿ ‘ವಾಸ್ತವ-ಆರ್.ಟಿ.ಸಿ.ಎಸ್./ ಎನ್.ಇ.ಎಫ್.ಟಿ (RTGS/NEFT)” ಸೌಲಭ್ಯವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದು, ಈಗಾಗಲೇ ಅನೇಕ ಸದಸ್ಯರು/ಗ್ರಾಹಕರು ಈ ಸೌಲಭ್ಯವನ್ನು ಯಶಸ್ವಿಯಾಗಿ ಪಡೆಯುತ್ತಿದ್ದಾರೆ. ಇನ್ನುಳಿದ ಮಾನ್ಯ ಸದಸ್ಯರು / ಗ್ರಾಹಕರು ಈ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳಲು ಕೋರಲಾಗಿದೆ. ಇದರೊಂದಿಗೆ ಸದಸ್ಯರ ಅನುಕೂಲಕ್ಕಾಗಿ “ಚಿಪ್ ಬೇಸ್ಡ್ ಕಾಂಟ್ಯಾಕ್ಟ್ಲೆಸ್ ರೂಪೇ (Chip-based Contactless Rupay)” ಎ.ಟಿ.ಎಂ. ಕಮ್ ಡೆಬಿಟ್ ಕಾರ್ಡ್ (ATM-cum-Debit Card)” ಸೇವೆಯು ಜಾರಿಯಲ್ಲಿರುತ್ತದೆ. ಇದರಿಂದ ನಮ್ಮ ಬ್ಯಾಂಕಿನ ಸದಸ್ಯರು / ಗ್ರಾಹಕರು ರಾಷ್ಟ್ರದಾದ್ಯಂತ ಎಲ್ಲಾ ಎ.ಟಿ.ಎಂ. ಗಳಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಲಾಗುತ್ತೇವೆ.

ತಂತ್ರಜ್ಞಾನ ಆಧಾರಿತ ವಿತರಣಾ ಚಾನಲ್, ಅಂದರೆ ಡಿಜಿಟಲ್ ಚಾನಲ್ ಅಳವಡಿಸಿಕೊಳ್ಳುವಲ್ಲಿ ನಿಮ್ಮ ಬ್ಯಾಂಕ್ ಸದಾ ಮುಂಚೂಣಿಯಲ್ಲಿದೆ. ಅದಕ್ಕೆ ಅನುಗುಣವಾಗಿ ಪ್ರಸ್ತುತ ಇರುವ ಡಿಜಿಟಲ್ ಚಾನಲ್‌ಗಳ ಉನ್ನತೀಕರಣ ಹಾಗೂ ಮೌಲ್ಯಸಂವರ್ಧನೆಗಾಗಿ ಕ್ರಮ ಕೈಗೊಂಡಿದೆ. ಬ್ಯಾಂಕಿನ ಕಂಪೋನೈಂಟ್ ಶಾಖೆಯ ನೂತನ ಕಟ್ಟಡದ ಆವರಣದಲ್ಲಿ ಸುಧಾರಿತ ATM ಆಗಿರುವ “Cash Deposit Machine (CDM)” ಯಂತ್ರವನ್ನು ಸ್ಥಾಪಿಸಿ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ಈ “Cash Deposit Machine (CDM)” ಯಂತ್ರದ ಮೂಲಕ ಮುಂದಿನ ಹಂತದಲ್ಲಿ ನಮ್ಮ ಬ್ಯಾಂಕಿನ ಖಾತೆದಾರರು ನಗದನ್ನು ಜಮಾ ಮಾಡಬಹುದು. ಇದರೊಂದಿಗೆ ಯಾವುದೇ ಬ್ಯಾಂಕಿನ ಖಾತೆದಾರರು ನಗದು ಹಿಂಪಡೆಯುವುದು (Cash Withdrawal), ಖಾತೆಯ ಶಿಲ್ಕು ವಿಚಾರಣೆ (Balance Enquiry), ಡೆಬಿಟ್ ಕಾರ್ಡ್‌ಗಳ “ಪಿನ್” ಬದಲಾವಣೆ (Pin Change), ಕೊನೆಯ 5 ವಹಿವಾಟುಗಳ ಕಿರು ತೇಜ್ವಿ (Statement of last 5 transactions) ಸೇವೆಯನ್ನು ಪಡೆಯಬಹುದು. ಇದಲ್ಲದೆ, ನಿಮ್ಮ ಬ್ಯಾಂಕ್ ಎಲ್ಲಾ ಷೇರುದಾರರ ಮತ್ತು ಖಾತೆದಾರರ ಮೊಬೈಲ್ ಬ್ಯಾಂಕಿಂಗ್ ನೋಂದಣಿ ಮಾಡುತ್ತಿದ್ದು, ಈ ಮಹತ್ಕಾರ್ಯದಲ್ಲಿ ಎಲ್ಲರ ಸಹಯೋಗವನ್ನು ಕೋರುತ್ತೇವೆ. ಮುಂದಿನ ದಿನಗಳಲ್ಲಿ ಆಧಾರ್ ಜೋಡಣೆ ಕಾರ್ಯವನ್ನು ಕೈಗೊಳ್ಳಲು ಯೋಜಿಸಿರುವುದರಿಂದ ಎಲ್ಲಾ ಸದಸ್ಯರು ಮತ್ತು ಖಾತೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನ “ಸಂದೇಶ್-ಕಿರು ಸಂದೇಶ ಸೇವೆ” ಯಲ್ಲಿ ತಪ್ಪದೆ ನೋಂದಾಯಿಸಲು ಕೋರಿದೆ. ಇದರೊಂದಿಗೆ ಪ್ರಮುಖವಾಗಿ ಬ್ಯಾಂಕಿನಲ್ಲಿ “ಶೀಘ್ರ” - ಕ್ಯೂ.ಆರ್. ಕೋಡ್ (QR Code) ಮತ್ತು “ಕ್ವೆಸ್ತಾನ್ಡ್”-ಐ.ಎಂ.ಪಿ.ಎಸ್. (IMPS) ಸೇವೆಯನ್ನು ಪ್ರಾರಂಭಿಸಲಾಗಿದ್ದು, ಗ್ರಾಹಕರು ಇದರ ಸೇವೆಯನ್ನು ಪಡೆಯಲು ಕೋರಿದೆ. ಬ್ಯಾಂಕಿನ ಯಲಹಂಕ ಶಾಖೆಯನ್ನು ಹೊರತು ಪಡಿಸಿ ಮಿಕ್ಕಲ್ಲಾ ಶಾಖೆಗಳಲ್ಲಿ “ಭದ್ರತಾ ಕಪಾಟು (Safe Deposit Lockers)” ಗಳ ಸೌಲಭ್ಯ ಇದ್ದು, ವಿವಿಧ ಅಳತೆಗಳ ಕಪಾಟು ದೊರೆಯುತ್ತಿದೆ. ಮಾನ್ಯ ಸದಸ್ಯರು/ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ.

ಕೇಂದ್ರೀಕೃತ ಪಾವತಿ ಹಾಗೂ ಸಮನ್ವಯ ಘಟಕ (Centralized Payments & Settlement Division)

ಬ್ಯಾಂಕಿನ ಆಂತರಿಕ ಹಾಗೂ ಇತರ ಬ್ಯಾಂಕ್‌ಗಳೊಡನೆ ನಡೆಸುವ ತಂತ್ರಜ್ಞಾನ ಆಧಾರಿತ ಪಾವತಿ ವ್ಯವಸ್ಥೆಗಳಾದ ಎನ್.ಇ.ಎಫ್.ಟಿ., ಆರ್.ಟಿ.ಟಿ.ಎಸ್., ಸಿ.ಟಿ.ಎಸ್. ತೀರುವಳಗಳು, ನ್ಯಾಚ್ ತೀರುವಳ ಮತ್ತು ರೂಪೆ-ಡಿಜಿಟ್ ಕಾರ್ಡ್‌ಗಳ ಸೇವೆ ಇತ್ಯಾದಿಗಳಲ್ಲಿ ಜರುಗುವ ವ್ಯವಹಾರಗಳನ್ನು ಸಮಯೋಜಿತ ರೀತಿಯಲ್ಲಿ ಸಮನ್ವಯಗೊಳಿಸಲು ನಿಮ್ಮ ಬ್ಯಾಂಕಿನ ಕಂಪೋಸ್ಟೆಂಟ್ ಶಾಖೆಯ ನೂತನ ಕಟ್ಟಡದಲ್ಲಿ “ಕೇಂದ್ರೀಕೃತ ಪಾವತಿ ಹಾಗೂ ಸಮನ್ವಯ ಘಟಕ” ಎಂಬ ಪ್ರತ್ಯೇಕವಾದ ವಿಭಾಗವನ್ನು ಕಾರ್ಯಾರಂಭಗೊಳಿಸಲಾಗಿದೆ. ಈ ಘಟಕವು ವರ್ಷದ ಎಲ್ಲಾ ದಿನಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಘೋಷಣೆಯಂತೆ ಕೇವಲ ಒಂದು ಗಂಟೆ ಅವಧಿಯಲ್ಲಿ ಚೆಕ್ ಕ್ಲಿಯರೆನ್ಸ್ ಸೌಲಭ್ಯವನ್ನು ಜಾರಿಗೆ ತರಲು ಅಗತ್ಯ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಸಿಬ್ಬಂದಿ ತರಬೇತಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ

ವರದಿ ಸಾಲಿನಲ್ಲಿ ಬ್ಯಾಂಕ್ ಮಟ್ಟದಲ್ಲಿಯೇ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸಿಬ್ಬಂದಿಗಳನ್ನು ಹೊರಗಿನ ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸಲು ಯೋಜಿಸಲಾಗಿದೆ.

ಆದರೂ, ಸಿಬ್ಬಂದಿಗಳ ಜ್ಞಾನ, ಸಾಮರ್ಥ್ಯ ವೃದ್ಧಿಗಾಗಿ ಮತ್ತು ನಿರಂತರ ಕಲಿಕೆಗಾಗಿ ಕರ್ನಾಟಕ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ನಡೆಸುವ “ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್” ಕೋರ್ಸ್‌ಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಇಲ್ಲಿಯವರೆಗೆ ಇರುವ ಒಟ್ಟು 59 ಸಿಬ್ಬಂದಿಗಳ ಪೈಕಿ 36 ಮಂದಿ ಸಿಬ್ಬಂದಿಗಳು ಉತ್ತೀರ್ಣರಾಗಿ ಡಿಪ್ಲೋಮಾ ಪದವಿಯನ್ನು ಪಡೆದಿರುತ್ತಾರೆ. ಇನ್ನುಳಿದ ಸಿಬ್ಬಂದಿಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರೀಕ್ಷೆಗೆ ನಿಯೋಜಿಸಲಾಗುವುದು.

ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಇಂದಿನ ಬ್ಯಾಂಕಿಂಗ್ ಅಗತ್ಯತೆಗಳಿಗೆ ತಕ್ಕಂತೆ ವ್ಯವಹಾರ ಕೌಶಲ್ಯವನ್ನು ಹೊಂದಬೇಕಾಗಿರುವುದು ಅಗತ್ಯವಾದುದರಿಂದ ಎಲ್ಲಾ ವರ್ಗದ ಸಿಬ್ಬಂದಿಯವರಿಗೆ ವಿಷಯವಾರು ಪ್ರಾವೀಣ್ಯತೆಯನ್ನು ಗಳಿಸಲು ಅನುಕೂಲವಾಗುವಂತೆ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸಲು ಯೋಜಿಸಲಾಗಿದೆ. ಇದಲ್ಲದೇ, ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ನಿಯತವಾಗಿ ಸಿಬ್ಬಂದಿ ತರಬೇತಿಗಾಗಿಯೇ ಬ್ಯಾಂಕಿಂಗ್ ಪರಿಣಿತರನ್ನು ನೇಮಿಸಿಕೊಂಡಿದ್ದು, ನಿರಂತರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಲೆಕ್ಕಪರಿಶೋಧನೆ ಮತ್ತು ಆಡಿಟ್ ವರ್ಗೀಕರಣ

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949, ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಬ್ಯಾಂಕಿನ ಲೆಕ್ಕಪರಿಶೋಧನೆಯನ್ನು ಸನ್ನದ್ಧ ಲೆಕ್ಕಪರಿಶೋಧಕರು (CHARTERED ACCOUNTANT) ನಡೆಸಬೇಕಾಗಿದ್ದು, ಮಾನ್ಯ ಆಕಾಸಂ ಅಂಡ್ ಅಸೋಸಿಯೇಟ್ಸ್, ಸನ್ನದ್ಧ ಲೆಕ್ಕಪರಿಶೋಧಕರು, ಬೆಂಗಳೂರು, ಇವರು ತಾ|| 31-03-2025 ಕ್ಕೆ ಇರುವಂತೆ ಹಣಕಾಸಿನ ಪರಿಸ್ಥಿತಿಗೆ ಅನುಸಾರವಾಗಿ ನಮ್ಮ ಬ್ಯಾಂಕಿನ ಶಾಸನಬದ್ಧ ಲೆಕ್ಕ ಪರಿಶೋಧನಾ ಕಾರ್ಯವನ್ನು ನಡೆಸಿದ್ದು, ವರದಿಯನ್ನು ನೀಡಿರುತ್ತಾರೆ. ಈ ವರದಿಯಾನುಸಾರ ಬ್ಯಾಂಕಿನ ಕಾರ್ಯನಿರ್ವಹಣೆ ಮತ್ತು ಹಣಕಾಸಿನ ಸ್ಥಿತಿಗತಿಗಳು ತೃಪ್ತಿದಾಯಕವಾಗಿದೆ ಎಂದಿರುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಲೆಕ್ಕಪರಿಶೋಧನಾ

ಪದ್ಧತಿಯಲ್ಲಿ “CAMELS RATINGS” ವಿಧಾನವನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಬ್ಯಾಂಕಿನ ಹಣಕಾಸಿನ ಸ್ಥಿತಿಗತಿಗಳು ಹಾಗೂ ಆರ್ಥಿಕ ವಿಶ್ಲೇಷಣೆಯ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಿದ್ದು, ನಮ್ಮ ಬ್ಯಾಂಕಿಗೆ ಈ ಸಾಲಿನಲ್ಲಿ “ಬಿ” ಶ್ರೇಣಿಯನ್ನು ನೀಡಿರುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳಿಗೆ ಅನುಸಾರವಾಗಿ ಬ್ಯಾಂಕಿನ ದಿನವಹಿ ವಹಿವಾಟಿನ ಲೆಕ್ಕಪರಿಶೋಧನೆಯನ್ನು ನಡೆಸಲು ಸನ್ನದ್ಧ ಲೆಕ್ಕಪರಿಶೋಧಕರನ್ನು ನೇಮಿಸಬೇಕಾಗಿರುತ್ತದೆ. ಈ ನಿರ್ದೇಶನದಂತೆ ನಿರ್ದೇಶಕ ಮಂಡಲಿಯವರು ಮಾನ್ಯ ಬಿ.ಆರ್. ಗೋಪಾಲ್ ರಾವ್ ಅಂಡ್ ಕಂಪನಿ, ಬೆಂಗಳೂರು, ಎಂಬ ಸನ್ನದ್ಧ ಲೆಕ್ಕಪರಿಶೋಧಕರನ್ನು ಪ್ರಸಕ್ತ ಸಾಲಿನ ಸಮವರ್ತಿ ಲೆಕ್ಕಪರಿಶೋಧಕರನ್ನಾಗಿ (CONCURRENT AUDITOR) ನೇಮಿಸಿದ್ದು, ಇವರು ಬ್ಯಾಂಕಿನ ಲೆಕ್ಕಪತ್ರಗಳ ಪರಿಶೋಧನೆಯನ್ನು ನಡೆಸಿ ಕಾಲಕಾಲಕ್ಕೆ ವರದಿಯನ್ನು ನೀಡಿರುತ್ತಾರೆ. ನಿರ್ದೇಶಕ ಮಂಡಲಿ ಮತ್ತು ಆಡಿಟ್ ಕಮಿಷಿ ಆಫ್ ಬೋರ್ಡ್ ಸಮಿತಿ ಈ ವರದಿಯನ್ನು ಕೂಲಂಕುಷವಾಗಿ ಪರಾಮರ್ಶಿಸಿ ಸೂಚಿತ ನ್ಯೂನತೆಗಳೇನಾದರೂ ಇದ್ದಲ್ಲಿ ಅವುಗಳ ಅನುಪಾಲನೆಗಾಗಿ ಸೂಕ್ತ ಕ್ರಮ ಇರಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆ

ದಿನಾಂಕ 31-03-2024ರ ಅಂತ್ಯಕ್ಕೆ ಇರುವ ಬ್ಯಾಂಕಿನ ಹಣಕಾಸಿನ ಸ್ಥಿತಿಗತಿಗಳಂತೆ ಫೆಬ್ರವರಿ-2025 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನವರಿಂದ ಪರಿವೀಕ್ಷಣೆ ನಡೆದಿದ್ದು, ಇವರು ದಿನಾಂಕ 07.04.2025 ರಂದು ಪರಿವೀಕ್ಷಣಾ ವರದಿಯನ್ನು ನೀಡಿರುತ್ತಾರೆ. ಬ್ಯಾಂಕ್ ದಿನಾಂಕ 09.06.2025 ರಂದು ಈ ಪರಿವೀಕ್ಷಣಾ ವರದಿಗೆ ಅನುಪಾಲನಾ ವರದಿಯನ್ನು ಸಲ್ಲಿಸಲಾಗಿರುತ್ತದೆ. ಅದರಂತೆ ಬ್ಯಾಂಕಿನ ನಿವ್ವಳ ಅನುತ್ಪಾದಕ ಪ್ರಮಾಣ ಶೇ.6 ಕ್ಕಿಂತ ಕಡಿಮೆ ಇರುವುದರಿಂದ ಮತ್ತು ಬಂಡವಾಳ ಪ್ರಯಾಪ್ತ ಅನುಪಾತ ಶೇ.10 ಕ್ಕಿಂತ ಅಧಿಕವಾಗಿ ಇರುವುದರಿಂದ ದಿನಾಂಕ 02.07.2025ರಿಂದ ಜಾರಿಗೆ ಬರುವಂತೆ “Supervisory Action Framework (SAF)” ನಿರ್ಬಂಧವನ್ನು ತೆರವುಗೊಳಿಸಿರುತ್ತಾರೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈ ನಿರ್ದೇಶನಗಳ ಪ್ರಕಾರ ಹಾಲಯಲ್ಲಿ ಬ್ಯಾಂಕ್ ಆಧಾರ ರಹಿತ ಸಾಲಗಳನ್ನು ಮಂಜೂರು ಮಾಡಬಹುದಾಗಿದ್ದು, ಮಾನ್ಯ ಸದಸ್ಯರು ಈ ಸೌಲಭ್ಯವನ್ನು ಮತ್ತೆ ಪಡೆಯಬಹುದಾಗಿದೆ ಎಂದು ತಿಳಿಸಲಾಗಿರುತ್ತದೆ.

ಆಭಾರ ಮನ್ನಣೆ

ಸಮಾಪನೆಗೆ ಮುನ್ನ ಬ್ಯಾಂಕಿನ ಪರವಾಗಿ ಮತ್ತು ನನ್ನ ಪರವಾಗಿ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾದ ಮಾನ್ಯ ಸದಸ್ಯರಿಗೆ, ಶೇವಣಿದಾರರಿಗೆ, ಸಾಲಗಾರರಿಗೆ ಮತ್ತು ಗ್ರಾಹಕರಿಗೆ ಬ್ಯಾಂಕಿನ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ್ದಕ್ಕಾಗಿ ನಿರ್ದೇಶಕ ಮಂಡಲಿಯವರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಹೇಳಬಯಸುತ್ತೇನೆ.

ಬ್ಯಾಂಕಿನ ಕಾರ್ಯಚಟುವಟಿಕೆಗಳಿಗೆ ಅಪೂರ್ವ ಬೆಂಬಲ, ಮಾರ್ಗದರ್ಶನ ಮತ್ತು ಪೋಷಕತ್ವ ನೀಡಿ, ಈ ಸಾಧನೆಗೆ ಕಾರಣಕರ್ತರಾದ ಶ್ರೇಷ್ಠ ಆಡಳಿತವನ್ನು ನಿರೂಪಿಸಿದ ನಮ್ಮ ಬ್ಯಾಂಕಿನ ನಿರ್ದೇಶಕ ಮಂಡಲಿಯ ನಿರ್ದೇಶಕರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಂದರ್ಭಾನುಸಾರವಾಗಿ ಸಲಹೆ, ಸೂಚನೆಗಳನ್ನು ನೀಡುತ್ತಿರುವ ಭಾರತೀಯ ರಿಸರ್ವ್

ಬ್ಯಾಂಕ್, ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾಮಂಡಳದವರಿಗೆ ಧನ್ಯವಾದಗಳನ್ನು ಅರ್ಪಿಸಲು ನಿರ್ದೇಶಕ ಮಂಡಲ ಇಚ್ಛಿಸುತ್ತದೆ.

ಬ್ಯಾಂಕಿನ ಲೆಕ್ಕ ಪತ್ರಗಳ ಪರಿಶೋಧಕರಾದ ಮಾನ್ಯ ಆಕಾಸಂ ಅಂಡ್ ಅಸೋಸಿಯೇಟ್ಸ್, ಸನ್ಮದ್ಧ ಲೆಕ್ಕಪರಿಶೋಧಕರು, ಇವರಿಗೆ ಬ್ಯಾಂಕಿನ ನಿರ್ದೇಶಕ ಮಂಡಲ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತದೆ. ಬ್ಯಾಂಕಿನ ಸಮರ್ಪಕ ಲೆಕ್ಕಪರಿಶೋಧಕರಾದ ಮಾನ್ಯ ಬಿ.ಆರ್. ಗೋಪಾಲ್ ರಾವ್ ಅಂಡ್ ಕಂಪನಿ ಇವರಿಗೆ ಬ್ಯಾಂಕಿನ ನಿರ್ದೇಶಕ ಮಂಡಲ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತದೆ.

ಬ್ಯಾಂಕಿನ ಕಾನೂನು ಸಲಹೆಗಾರರು, ತೆರಿಗೆ ಸಲಹೆಗಾರರು, ಕಟ್ಟಡ ಮೌಲ್ಯಮಾಪಕರು ಮತ್ತು ಇನ್ನಿತರೆ ವಿವಿಧ ಸೇವೆಯನ್ನು ನೀಡುತ್ತಿರುವವರಿಗೆ ಬ್ಯಾಂಕಿನ ನಿರ್ದೇಶಕ ಮಂಡಲ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತದೆ.

ಅಂತೆಯೇ, ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ನಿರ್ದೇಶಕ ಮಂಡಲ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸಿ ಮುಂಬರುವ ವರ್ಷಗಳಲ್ಲಿ ತಮ್ಮಗಳೆಲ್ಲರ ಪ್ರೋತ್ಸಾಹ ಮತ್ತು ಸಹಕಾರವು ಹೀಗೆಯೇ ನಿರಂತರವಾಗಿ ನಿರ್ದೇಶಕ ಮಂಡಲಗೆ ನೀಡಲು ವಿನಮ್ರವಾಗಿ ಕೋರಿ ಜಗತ್ಪ್ರಿಯನಾದ ಕುಲದೈವ ಶ್ರೀ ಪಾಂಡುರಂಗನು ಎಲ್ಲರಿಗೂ ಸಕಲ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲ ಎಂದು ಪ್ರಾರ್ಥಿಸುತ್ತಾ ಈ ವರದಿಯನ್ನು ಸಮಾಪ್ತಿಗೊಳಿಸುತ್ತೇನೆ.

ಸಪ್ತೇಮ ನಮಸ್ಕಾರಗಳೊಂದಿಗೆ,

ನಿರ್ದೇಶಕ ಮಂಡಲ ಅಪ್ಪಣೆ ಮೇರೆಗೆ,

ಅಂಬೋರೆ ಪಿ. ಸತೀಶ್

ಅಧ್ಯಕ್ಷರು.

2025-26ನೇ ಸಾಲಿಗೆ ಲೆಕ್ಕಪರಿಶೋಧಕರ ನೇಮಕಾತಿ ಮತ್ತು ಅವರಿಗೆ ಕೊಡಬಹುದಾದ ಸಂಭಾವನೆಯ ನಿರ್ಧರಣೆ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆ.

2024-25ನೇ ಸಾಲಿನಲ್ಲಿ ಬ್ಯಾಂಕಿನ ಲೆಕ್ಕಪರಿಶೋಧನೆಯನ್ನು ನಡೆಸಲು ಸನ್ನದ್ಧ ಲೆಕ್ಕಪರಿಶೋಧಕರ ಸಂಸ್ಥೆಯಾದ ಮೆ|| ಆಕಾಸಂ & ಅಸೋಸಿಯೇಟ್ಸ್, ಬೆಂಗಳೂರು, ಇವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ನೇಮಿಸಲಾಗಿದ್ದು, ಅವರು ಲೆಕ್ಕಪರಿಶೋಧನೆಯನ್ನು ನಡೆಸುತ್ತಾರೆ. 2025-26ನೇ ಸಾಲಿಗೆ ಮೆ|| ಆಕಾಸಂ & ಅಸೋಸಿಯೇಟ್ಸ್, ಬೆಂಗಳೂರು ಲೆಕ್ಕಪರಿಶೋಧಕ ಸಂಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಮೂರನೇ ಅವಧಿಗೆ ನೇಮಿಸಿಕೊಳ್ಳಲು ಮಾಹಿತಿಗಾಗಿ ಸಭೆಯ ಮುಂದೆ ಮಂಡಿಸಲಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಸದರಿ ಲೆಕ್ಕಪರಿಶೋಧಕರು ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಕಾನೂನು ರೀತ್ಯಾ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುವ ಅಧಿಕಾರವನ್ನು ನಿರ್ದೇಶಕ ಮಂಡಲಿಗೆ ನೀಡುವ ನಿರ್ಣಯವನ್ನು ಅನುಮೋದಿಸಲು ಸಹ ಸಭೆಯ ಮುಂದೆ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಮುಂದುವರೆದು, ಅವರಿಗೆ ನೀಡಬಹುದಾದ ಸಂಭಾವನೆಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಾನುಸಾರ ನೀಡಲು ಉದ್ದೇಶಿಸಿ, ನಿರ್ದೇಶಕ ಮಂಡಲಿಯ ಪ್ರಸ್ತಾವನೆಯನ್ನು ವಾರ್ಷಿಕ ಸಾಮಾನ್ಯ ಸಭೆಯ ಮುಂದೆ ಮಂಡಿಸಲಾಗಿದೆ.

2024-2025ನೇ ಸಾಲಿನಲ್ಲಿ ಬ್ಯಾಂಕಿಗೆ ಸೇರಿಸಿಕೊಂಡ ಹಾಗೂ ಸಮಾಪನೆಯಾದ ಸದಸ್ಯರ ಪಟ್ಟಿ

ಕ್ರ. ಸಂ.	ಸದಸ್ಯತ್ವ	ವರ್ಷದ ಪ್ರಾರಂಭದಲ್ಲಿ	ವರದಿ ಸಾಲಿನಲ್ಲಿ ಸೇರ್ಪಡೆಯಾದವರು	ವರದಿ ಸಾಲಿನಲ್ಲಿ ಹಿಂದಕ್ಕೆ ಪಡೆದವರು	ವರದಿ ಸಾಲಿನ ಅಂತ್ಯದ ಇರತಕ್ಕ ಸದಸ್ಯರು
1.	ಸದಸ್ಯರು	14986	105	98	14993
2.	ಸಹ ಸದಸ್ಯರು	1566	24	65	1525
3.	ನೌಪದೇಶಿತರು	284	75	29	330

2024-25ನೇ ಸಾಲಿನಲ್ಲಿ ಆಗಿರತಕ್ಕ ಹೆಚ್ಚುವರಿ ಖರ್ಚುಗಳ ವಿವರ

ಕ್ರ. ಸಂ.	ವಿವರ	2024-25 ನೇ ಸಾಲಿಗೆ ಅಂದಾಜು	2024-25ನೇ ಸಾಲಿನಲ್ಲಿ ಆದ ಖರ್ಚು	ಹೆಚ್ಚುವರಿ ಖರ್ಚಿನ ಮೊತ್ತ
1	ಅಂಚೆ ಮತ್ತು ದೂರವಾಣಿ ವೆಚ್ಚ	7,00,000.00	10,31,352.82	3,31,352.82
2	ಅನಿಶ್ಚಿತ ಮತ್ತು ಇತರೆ ವೆಚ್ಚಗಳು	1,35,80,000.00	3,32,93,147.76	1,97,13,147.76

SL NO.	EXPENDITURE	Proposed Budget for 2024-2025	Actual for 2024-2025	Excess Spent for 2024-2025	Less Spent for 2024-2025	Proposed Budget for 2025-2026
1	Interest on Deposit	24,89,00,000.00	12,28,56,744.68	0.00	12,60,43,255.32	15,00,00,000.00
2	Establishment Charges	5,00,00,000.00	4,83,93,871.00	0.00	16,06,129.00	4,75,00,000.00
3	Directors Sitting Fees	1,00,000.00	52,000.00	0.00	48,000.00	60,000.00
4	Tax, Insurance, Rent, Elect. & Legal Chrgs	85,00,000.00	64,45,079.00	0.00	20,54,921.00	70,00,000.00
5	Postage & Telephone	7,00,000.00	10,31,352.82	3,31,352.82	0.00	7,00,000.00
6	Concurrent Audit Fee	7,20,000.00	5,40,000.00	0.00	1,80,000.00	7,20,000.00
7	Depreciation	50,00,000.00	34,36,346.00	0.00	15,63,654.00	40,00,000.00
8	P & S, Advertisement	14,00,000.00	10,84,791.14	0.00	3,15,208.86	12,00,000.00
9	Contingency & Other Expenditure	1,35,80,000.00	3,32,93,147.76	1,97,13,147.76	0.00	1,50,00,000.00
10	PROVISIONS					
a	for Standard Assets	20,00,000.00	0.00	0.00	20,00,000.00	25,00,000.00
b	for Bad & Doubtful Debts Reserves	1,40,00,000.00	35,00,000.00	0.00	1,05,00,000.00	50,00,000.00
c	for BDA Lease Amt. amortised	1,60,000.00	1,58,000.00	0.00	2,000.00	1,60,000.00
d	for Premium on G.Sec. amortised	40,000.00	41,836.00	1,836.00	0.00	40,000.00
e	for Audit Fee	4,00,000.00	4,76,000.00	76,000.00	0.00	2,98,000.00
f	for Earned Leave Encashment	50,00,000.00	2,00,50,000.00	1,50,50,000.00	0.00	25,00,000.00
g	for Staff Gratuity	1,50,00,000.00	3,91,24,696.62	2,41,24,696.62	0.00	30,00,000.00
h	for Income Tax	1,29,00,000.00			1,29,00,000.00	0.00
i	for Special Reserve u/s 36(1)(viii) of IT act	4,00,000.00	0.00	0.00	4,00,000.00	3,00,000.00
j	Investment Depreciation Reserve	50,00,000.00	0.00	0.00	50,00,000.00	10,00,000.00
	Total	38,38,00,000.00	28,04,83,865.02	5,92,97,033.20	16,26,13,168.18	24,09,78,000.00
SL No.	INCOME	Proposed Budget for 2024-2025	Actual for 2024-2025	Excess Earned for 2024-2025	Less Earned for 2024-2025	Proposed Budget for 2025-2026
1	Interest on Loans	27,00,00,000.00	15,24,70,133.00	0.00	11,75,29,867.00	20,00,00,000.00
2	Interest on Investment	8,00,00,000.00	4,77,06,536.34	0.00	3,22,93,463.66	4,50,00,000.00
3	Miscellaneous Income	6,00,00,000.00	5,95,42,953.37	0.00	4,57,046.63	2,50,00,000.00
	Total	41,00,00,000.00	25,97,19,622.71	0.00	15,02,80,377.29	27,00,00,000.00
	PROFIT / LOSS	2,62,00,000.00	-2,07,64,242.31			2,90,22,000.00

Disclosure in financial statement for the Year 2024-2025

PROFIT AND LOSS A/C FOR THE PERIOD FROM 01-04-2024 TO 31-03-2025 (Form -B)							
Sr. No.	Expenditure	As on 31/03/2025 (Current year)	As on 31/03/2024 (Previous year)	Sr.No.	Income	As on 31/03/2025 (Current year)	As on 31/03/2024 (Previous year)
1	Interest on Deposits	12,28,56,744.68	14,26,51,066.62	1	Interest and Discounts	20,01,76,669.34	25,13,55,028.92
2	Salaries and Allowances	4,83,93,871.00	4,87,92,553.00	2	Commission, Exchange and Brokerage	2,11,006.72	15,536.00
3	Directors Sitting Fee and Allowances	13,17,500.00	10,58,644.00	3	Other Incomes	5,93,31,946.65	2,40,44,453.41
4	Rent, Taxes, Insurance and Lighting Etc.,	59,61,529.00	67,66,150.00		Total	25,97,19,622.71	27,54,15,018.33
5	Law Charges	4,83,550.00	16,18,350.00				
6	Postage and Telephone Charges	10,31,352.82	6,41,963.04				
7	Auditors Fees	11,66,000.00	9,85,000.00				
8	Depreciation	34,36,346.00	42,45,231.22				
9	Stationery, Printing and Advertisements Etc.,	10,84,791.14	13,25,674.63				
10	Other Expenditure	9,01,97,920.38	3,21,70,579.80				
	Total	27,59,29,605.02	24,02,55,212.31				
11	Profit Before Tax	-1,62,09,982.31	3,51,59,806.02				
12	Less: Accumulated loss	0.00	1,44,88,632.41				
13	Less: Income Tax Payable	0.00	65,52,000.00				
14	Less: Income tax paid during previous year (2022-23)	44,93,260.00	0.00				
15	Less: Deferred Tax	61,000.00	-6,03,000.00				
	Profit After Tax	-2,07,64,242.31	1,47,22,173.61		Total	25,97,19,622.71	27,54,15,018.33
	Total	25,97,19,622.71	27,54,15,018.33				
	Grand Total	25,97,19,622.71	27,54,15,018.33		Grand Total	25,97,19,622.71	27,54,15,018.33

Sr. No.	Capital and Liabilities	As on 31/03/2025 (Current year)	As on 31/03/2024 (Previous year)	Sr. No.	Property and Assets	As on 31/03/2025 (Current year)	As on 31/03/2024 (Previous year)
1	Share Capital	7,83,00,151.00	8,15,73,351.00	1	Cash	66,44,911.00	69,06,581.00
2	Reserve Fund and Other Reserves	19,88,89,417.61	19,68,13,091.00	2	Balances with Other Banks	10,21,81,603.12	11,66,07,083.19
3	Deposits and Other Accounts	1,85,78,66,175.48	2,06,63,39,072.17	3	Investment in Other Banks	6,77,83,742.00	10,02,83,722.00
4	Borrowings	68,59,056.00	74,63,994.00	4	Money at Call and Mutual Fund	1,75,00,000.00	0.00
5	Overdue Interest Reserve	9,80,70,453.00	9,47,05,073.00	5	Investments	63,43,12,500.00	68,25,29,336.00
6	Interest Payable	71,85,338.28	81,44,478.64	6	Shares	10,25,000.00	10,25,000.00
7	Other Liabilities	2,25,06,241.27	2,25,29,220.79	7	Loan and Advances	1,20,96,18,766.34	1,36,69,70,705.34
8	Provisions	5,98,87,916.62	2,10,52,000.00	8	Interest Receivable	10,11,40,910.00	9,90,10,711.00
9	Profit / Loss	-2,07,64,242.31	1,47,22,173.61	9	Fixed Assets	7,23,94,060.00	7,70,05,538.00
				10	Other Assets	8,21,52,665.49	4,89,57,428.68
				11	Non-Banking Asset	1,40,46,349.00	1,40,46,349.00
	Grand Total	2,30,88,00,506.95	2,51,33,42,454.21		Grand Total	2,30,88,00,506.95	2,51,33,42,454.21
	Dea Fund (Contra)	1,26,03,870.88	1,10,14,983.12		Dea Fund (Contra)	1,26,03,870.88	1,10,14,983.12

Disclosure in financial statements - 'Notes to Accounts'-UCBs

1. Regulatory Capital a) Composition of Regulatory Capital

		(in lakhs)	
Sr. No.	Particulars	Current Year (2025)	Previous Year (2024)
i)	Paid up share capital and reserves (net of deductions, if any)	602.75	796.97
ii)	Other Tier 1 capital	774.73	748.84
iii)	Tier 1 capital (i + ii)	1377.48	1545.81
iv)	Tier 2 capital	207.93	184.87
v)	Total capital (Tier 1+ Tier 2)	1585.41	1730.68
vi)	Total Risk Weighted Assets (RWAs)	12548.02	13586.19
vii)	Paid-up share capital and reserves as percentage of RWAs	4.80%	5.87%
viii)	Tier 1 Ratio (Tier 1 capital as a percentage of RWAs)	10.98%	11.38%
ix)	Tier 2 Ratio (Tier 2 capital as a percentage of RWAs)	1.66%	1.36%
x)	Capital to Risk Weighted Assets Ratio (CRAR) (Total Capital as a percentage of RWAs)	12.63%	12.74%

2. Asset liability management

a) Maturity pattern of certain items of assets and liabilities

As at 2024-25 (current year balance sheet date)

Sr.No.	Particulars	1.-14 days	15-28 days	29 days- 3 months	Over 3 months upto 6 months	Over 6 months upto 1 Year	Over 1 Year upto 3 Years	Over 3 Years upto 5 Years	Over 5 years	Total
1	Deposits	4.06	0.35	14.35	21.30	66.34	38.75	20.03	20.61	185.79
2	Advances	0.84	0.03	0.62	0.79	2.79	4.86	11.70	99.33	120.96
3	Investments	1.00	0.25	0.50	0.98	6.74	8.06	5.98	48.55	72.06
4	Borrowings	0.00	0.00	0.00	0.00	0.00	0.00	0.00	0.69	0.69

3. Investments

a) Composition of Investment Portfolio

As at 2024-25 (current year balance sheet date)

(Amt. in crores)

Particulars	Investments in India						
	Government Securities	Other Approved Securities	Shares	Debentures and Bonds	Subsidiaries and/or joint ventures	Others	Total investments in India
Held to Maturity							
Gross	44.26		0.10	0.00	0.00	8.53	52.89
Less: Provision for non-performing investments (NPI)	0.00	0.00	0.00	0.00	0.00	0.00	0.00
Net	44.26	0.00	0.10	0.00	0.00	8.53	52.89

Available for Sale							
Gross	19.17		0.00	0.00	0.00	0.00	19.17
Less: Provision for depreciation and NPI	0.18	0.00	0.00	0.00	0.00	0.00	0.18
Net	18.99	0.00	0.00	0.00	0.00	0.00	18.99

Held for Trading							
Gross	0.00	0.00	0.00	0.00	0.00	0.00	0.00
Less: Provision for depreciation and NPI	0.00	0.00	0.00	0.00	0.00	0.00	0.00
Net	0.00	0.00	0.00	0.00	0.00	0.00	0.00

Total Investments	63.43	0.00	0.10	0.00	0.00	8.53	72.06
Less: Provision for non-performing investments	0.00	0.00	0.00	0.00	0.00	0.00	0.00
Less: Provision for depreciation and NPI	0.18	0.00	0.00	0.00	0.00	0.00	0.18
Net	63.25	0.00	0.10	0.00	0.00	8.53	71.88

As at 2023-24 (previous year balance sheet date)

(Amt. in crores)

Particulars	Investments in India						
	Government Securities	Other Approved Securities	Shares	Debentures and Bonds	Subsidiaries and/or joint ventures	Others	Total investments in India
Held to Maturity							
Gross	43.57		0.10	0.00	0.00	10.03	53.70
Less: Provision for non-performing investments (NPI)	0.00	0.00	0.00	0.00	0.00	0.00	0.00
Net	43.57	0.00	0.10	0.00	0.00	10.03	53.70

Available for Sale							
Gross	24.68		0.00	0.00	0.00	0.00	24.68
Less: Provision for depreciation and NPI	1.18	0.00	0.00	0.00	0.00	0.00	1.18
Net	23.50	0.00	0.00	0.00	0.00	0.00	23.50

Held for Trading							
Gross	0.00	0.00	0.00	0.00	0.00	0.00	0.00
Less: Provision for depreciation and NPI	0.00	0.00	0.00	0.00	0.00	0.00	0.00
Net	0.00	0.00	0.00	0.00	0.00	0.00	0.00

Total Investments	68.25	0.00	0.10	0.00	0.00	10.03	78.38
Less: Provision for non-performing investments	0.00	0.00	0.00	0.00	0.00	0.00	0.00
Less: Provision for depreciation and NPI	1.18	0.00	0.00	0.00	0.00	0.00	1.18
Net	67.07	0.00	0.10	0.00	0.00	10.03	77.20

b) Movement of Provisions for Depreciation and Investment Fluctuation Reserve

(Amount in ₹ crore)			
		As on 31/03/2025 (Current Year)	As on 31/03/2024 (Previous Year)
i) Movement of provisions held towards depreciation on investments			
a) Opening balance		1.18	1.68
b) Add: Provisions made during the year		0.00	0.00
c) Less: Write off / write back of excess provisions during the year		1.00	0.50
d) Closing balance		0.18	1.18
ii) Movement of Investment Fluctuation Reserve			
a) Opening balance		0.79	0.29
b) Add: Amount transferred during the year		0.00	0.50
c) Less: Drawdown		0.00	0.00
d) Closing balance		0.79	0.79
iii) Closing balance in IFR as a percentage of closing balance of investments ¹³ in AFS and HFT/Current category		4.16%	3.36%

c) Sale and transfers to/from HTM category -Nil

d) Non-SLR investment portfolio

i) Non-performing non-SLR investments

(Amount in ₹ crore)			
		As on 31/03/2025 (Current Year)	As on 31/03/2024 (Previous Year)
Sr. No.	Particulars		
a)	Opening balance	0.00	0.00
b)	Additions during the year since 1 st April	0.00	0.00
c)	Reductions during the above period	0.00	0.00
d)	Closing balance	0.00	0.00
e)	Total provisions held	0.00	0.00

ii) Issuer composition of non-SLR investments

		(Amount in ₹ crore)	
Sr.No.	Issuer	Amount	
-1	-2	-3	
		As on 31/03/2025	As on 31/03/2024
		(Current Year)	(Previous Year)
a)	PSUs	0.00	0.00
b)	FIs	0.00	0.00
c)	Banks	6.78	10.03
d)	Private Corporates	0.00	0.00
e)	Subsidiaries/Joint Ventures	0.00	0.00
f)	Others	1.85	0.10
g)	Provision held towards depreciation	0.18	1.18
	Total *	8.81	11.31

1. *The total shall match the total of non-SLR investments held by the bank.
2. Amounts reported under columns 4, 5, 6 and 7 above may not be mutually exclusive.

3. Asset quality
a) Classification of advances and provisions held
As at 2024-25 (current year NPA Data)

(in lakhs)

	Standard	Non- Performing			Total
		Sub-Standard	Doubtful	Loss	
Gross Standard Advances and NPAs					
Opening Balance	12,462.70	113.97	1,023.04	70.00	13,669.71
Add: Additions during the year		245.25			245.25
Less: Reductions during the year*	1,662.24	0.00	156.53		1,818.77
Closing balance	10,800.46	359.22	866.51	70.00	12,096.19
Provisions (excluding Floating Provisions)					
Opening balance of provisions held	50.00				862.31
Add: Fresh provisions made during the year	0.00				35.00
Less: Excess provision reversed/ Write-off loans	0.00				0.00
Closing balance of provisions held	50.00				897.31
Net NPAs					
Opening Balance					394.70
Add: Fresh additions during the year					245.25
Less: Reductions during the year					191.53
Closing Balance					448.42

Ratios ¹⁶ (in per cent)	Current Year (2025)	Previous Year (2024)
Gross Npa to Gross Advances	10.71%	8.83%
Net Npa to Net Advances	3.99%	3.07%
Provision coverage ratio	65.39%	67.30%

b) Sector-wise Advances and Gross NPAs
As at 2024-25 (current year Priority Sector Data)

(in lakhs)

Sr. No.	Sector*	Current Year			Previous Year		
		Outstanding Total Advances	Gross NPAs	Percentage of Gross NPAs to Total Advances in that sector	Outstanding Total Advances	Gross NPAs	Percentage of Gross NPAs to Total Advances in that sector
i)	Priority Sector						
a)	Agriculture and allied activities						
b)	Advances to industries sector eligible as priority sector lending						
c)	Services	640.24	168.72	26.35%	807.72	169.02	20.93%
d)	Others loans including Personal loans	2,183.04	214.76	9.84%	1,926.65	155.48	8.07%
	Subtotal (i)	2,823.28	383.48	36.19%	2,734.37	324.50	29.00%
ii)	Non-priority Sector						
a)	Agriculture and allied activities						
b)	Industry						
c)	Services						
d)	Others loans including Personal loans	9,272.91	912.25	9.84%	10,935.34	882.51	8.07%
	Sub-total (ii)	9,272.91	912.25	9.84%	10,935.34	882.51	8.07%
	Grand Total	12,096.19	1,295.73	46.03%	13,669.71	1,207.01	37.07%

i) Details of accounts subjected to restructuring = NIL

c) Fraud accounts

Banks shall make disclose details on the number and amount of frauds as well as the provisioning thereon as per template given below.

Particulars	Current year (2025)	Previous year (2024)
Number of frauds reported	2.00	2.00
Amount involved in fraud (₹ crore)	0.74	0.74
Amount of provision made for such frauds (₹ crore)	0.74	0.74
Amount of Unamortised provision debited from 'other reserves' as at the end of the year. (₹ crore)	0.00	0.00

i) Disclosure under Resolution Framework for COVID-19-related Stress
Format for disclosures to be made starting March 31, 2024

Disclosure under RFW for covid-19 related stress Feb 2020

Type of borro wer	Exposure to accounts classified as Standard consequent to implementation of resolution plan- Position as at the end of the previous year(A)	Of (A), aggregate debt that slipped into NPA during the year	Of (A), amount paid by the borrowers during the year	(Amounts in ₹ crore)	
				Of (A) Exposure to accounts classified as Standard consequent to implementation of resolution plan - Position as at the end of this year	
Others	17.00	12.84	2.50	1.66	
Total	17.00	12.84	2.50	1.66	

d) Divergence in asset classification and Provisioning: **NIL**

* As defined in section 3(7) of the Insolvency and Bankruptcy Code, 2016

4. Exposures
a) Exposure to real estate sector

(Amounts in ₹ crore)		
Category	Current Year (2025)	Previous Year (2024)
a) Residential Mortgages -		
Lending fully secured by mortgages on residential property that is or will be occupied by the borrower or that is rented. Individual housing loans eligible for inclusion in priority sector advances shall be shown separately. Exposure would also include non-fund based (NFB) limits.	110.79	124.32
b) Commercial Real Estate -	0.00	0.00
Total Exposure to Real Estate Sector	110.79	124.32

b) Unsecured advances

(Amounts in ₹ crore)		
Particulars	Current Year (2025)	Previous Year (2024)
Total unsecured advances of the bank	4.35	5.94

5. Concentration of deposits, advances and NPAs
a) Concentration of deposits

(Amounts in ₹ crore)		
Particulars	Current Year (2025)	Previous Year (2024)
Total deposits of the twenty largest depositors	15.71	17.03
Percentage of deposits of twenty largest depositors to total deposits of the bank	8.46%	8.24%

b) Concentration of advances*

Particulars	(Amounts in ₹ crore)	
	Current Year (2025)	Previous Year (2024)
Total advances to the twenty largest borrowers	14.83	15.25
Percentage of advances to twenty largest borrowers to total advances of the bank	12.26%	11.16%

*Advances shall be computed based on credit exposure i.e. funded and non-funded limits. The sanctioned limits or outstanding, whichever are higher, shall be reckoned. However, in the case of fully drawn term loans, where there is no scope for re-drawal of any portion of the sanctioned limit, banks may reckon the outstanding as the credit exposure

c) Concentration of NPAs

Particulars	(Amounts in ₹ crore)	
	Current Year (2025)	Previous Year (2024)
Total Exposure to the top twenty NPA accounts	7.48	10.78
Percentage of exposures to the twenty largest NPA exposure to total Gross NPAs.	0.58%	0.89%

6. Transfers to Depositor Education and Awareness Fund (DEA Fund)

(Amounts in ₹ Crores)

Sr. No.	Particulars	Current Year (2025)	Previous Year (2024)
i)	Opening balance of amounts transferred to DEA Fund	1.34	1.15
ii)	Add: Amounts transferred to DEA Fund during the year	0.18	0.19
iii)	Less: Amounts reimbursed by DEA Fund towards claims	0.23	0.00
iv)	Closing balance of amounts transferred to DEA Fund	1.29	1.34

7. Disclosure of complaints - **NIL**

b) Top five grounds 27 of complaints received by the bank from customers - **Nil**

8. Disclosure of penalties imposed by the Reserve Bank of India - **Nil**

9. Other Disclosures

a) Business ratios

Particular	Current Year (2025)	Previous Year (2024)
i) Interest Income as a percentage to Working Funds	9.15%	10.41%
ii) Non-interest income as a percentage to Working Funds	2.63%	0.88%
iii) Cost of Deposits	6.26%	6.90%
iv) Net Interest Margin	3.87%	4.67%
v) Operating Profit as a percentage to Working Funds	2.32%	2.28%
vi) Return on Assets	-0.94%	0.61%
vii) Business (deposits plus advances) per employee (in ₹ crore)	5.20	5.54
viii) Profit/(Loss) per employee (in ₹ crore)	-0.04	0.02

b) Bancassurance business - Nil

c) Disclosures regarding Priority Sector Lending Certificates (PSLCs)

(in crores)

Particular	Current Year (2025)	Previous Year (2024)
PSLC - General (Purchased)	65.00	43.50
PSLC - Small and Marginal Farmers (Purchased)	32.00	13.50
PSLC - Micro Enterprises (Purchased)	10.00	3.00
Total	107.00	60.00

d) Provisions and contingencies

(in lakhs)

Provision debited to Profit and Loss Account	Current Year (2025)	Previous Year (2024)
i) Provisions for NPI	0	0
ii) Provision towards NPA	0	0
iii) Provision made towards Income tax	0	65.52
iv) Other Provisions and Contingencies (with details)		
BDDR Reserves	35.00	
Audit Fee	4.76	9.00
BDA Lease amount amortised	1.58	1.59
Prem.on G-sec-Amortisation	0.42	0.44
Contingent Provision against Std Assets under RFW	-	-
Investment Depreciation Reserve	-	-
Special Reserves-Housing Loan -u/s 36(1)(viii)		3.15
Staff Gratuity Reserve	391.25	136.00
Staff Leave Encashment Fund	200.50	
Deferred Tax	0.61	-6.03
Income tax paid during previous year (2022-23)	44.93	
Total	679.05	209.67

e) Payment of DICGC Insurance Premium

		(in lakhs)	
Sr. No.	Particulars	Current Year (2025)	Previous Year (2024)
i)	Payment of DICGC Insurance Premium	23.96	28.40
ii)	Arrears in payment of DICGC premium	-	-

f) Disclosure of facilities granted to directors and their relatives - Nil

Sd/-
J Prakasha
(CEO)

Sd/-
B. N. Sathish
(Director)

Sd/-
K. G. Mahadeva Rao
(Vice-President)

Sd/-
Ambore P. Satheesh
(President)

For, Akasam & Associates
Chartered Accountants
FRN: 005832S

Sd/-
Pavan Kumar P V
Partner
M No. 218888

Place : Bengaluru
Date: 27.06.2025

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸನ್ಮಾನ್ಯ ಸದಸ್ಯರೇ,

ಹಿಂದಿನ ಸಾಲಿನಂತೆ ಈ ಸಾಲಿನಲ್ಲಿಯೂ ಸಹ ನಿಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನೀಡಲು ಬ್ಯಾಂಕಿನ ನಿರ್ದೇಶಕ ಮಂಡಳಿಯವರು ತೀರ್ಮಾನಿಸಿರುತ್ತಾರೆ. ಆದುದರಿಂದ ನಿಮ್ಮ ಮಗ / ಮಗಳು 2024-2025ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿ.ಯೂ.ಸಿ. ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಪ್ರತಿಭಾ ಪುರಸ್ಕಾರದ ಪರಿಗಣನೆಗಾಗಿ ಅರ್ಜಿಯೊಂದಿಗೆ ಮಾರ್ಕ್ಸ್ ಕಾರ್ಡಿನ ನಕಲನ್ನು ಲಗತ್ತಿಸಿ ಬ್ಯಾಂಕಿನ ಶಾಖೆಗಳಿಗೆ ದಿನಾಂಕ 10-09-2025ರೊಳಗೆ ಸಲ್ಲಿಸಬೇಕೆಂದು ಕೋರಿದೆ. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ದಿನಾಂಕ: 14-09-2025ನೇ ಭಾನುವಾರದಂದು ನಡೆಯುವ ವಾರ್ಷಿಕ ಸಾಮಾನ್ಯ ಸಭೆಯ ಮೊದಲು ಬೆಳಿಗ್ಗೆ 09:00 ಗಂಟೆಗೆ ಅರ್ಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುವ ಕಾರ್ಯಕ್ರಮವಿರುತ್ತದೆ. ಪುರಸ್ಕೃತರು ಸಕಾಲಕ್ಕೆ ಬಂದು ಸ್ವೀಕರಿಸತಕ್ಕದ್ದು.

ಅರ್ಜಿ ನಮೂನೆಯನ್ನು ಬ್ಯಾಂಕಿನ ಶಾಖೆಗಳಲ್ಲಿ ಪಡೆಯಬಹುದು ಅಥವಾ ಜಾಲತಾಣಕ್ಕೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

website : www.bhavasaraabank.in

ವಿಶೇಷ ಸೂಚನೆ

ಸದಸ್ಯನ ಹಕ್ಕುಗಳು ಮತ್ತು ಹೊಣೆಗಾರಿಕೆಗಳು

ಬ್ಯಾಂಕಿನ ಒಬ್ಬ ಸದಸ್ಯನು ಆತನಿಗೆ ಯುಕ್ತವಾಗಿ ತಿಳಿಸಲಾದ ಕಳೆದ ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಕನಿಷ್ಠ ಯಾವುದೇ ಎರಡು ವಾರ್ಷಿಕ ಸಾಮಾನ್ಯ ಸಭೆಗಳಿಗೆ ಹಾಜರಾಗದಿದ್ದಲ್ಲಿ ಅಥವಾ ಹಿಂದಿನ ಐದು ಸಹಕಾರ ವರ್ಷಗಳ ಪೈಕಿ ಯಾವುದೇ ಎರಡು ಸಹಕಾರ ವರ್ಷಕ್ಕಾಗಿ ಈ ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿದಂತೆ ಬ್ಯಾಂಕು ದೊರಕಿಸಿಕೊಡುವ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಪ್ರತಿವರ್ಷ ಬಳಸಿಕೊಳ್ಳಲು ತಪ್ಪಿದ್ದಲ್ಲಿ, ಅಂಥ ಸದಸ್ಯನು ಒಂದು ವರ್ಷದವರೆಗೆ ಸಾಮಾನ್ಯ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹಾಗೂ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ.

SPECIAL NOTICE

RIGHTS & RESPONSIBILITIES OF A MEMBER

If a member of the bank has failed to attend at least any two annual general meetings out of the last five annual general meetings duly communicated to him or failed to utilize such minimum services or facilities as may be specified in the bye-laws for any two co-operative years out of the last five co-operative years, such member shall not have a right to vote in the general meeting and to participate, contest and vote in the election of the directors for a period of one year.



ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ವಿಶೇಷ ಸೂಚನೆ

1. 2024-2025ನೇ ಸಾಲಿನ ಅಥಾವೆ ಪತ್ರಿಕೆ ಮತ್ತು ಲೆಕ್ಕ ಪರಿಶೋಧಕರ ವರದಿ ಪುಸ್ತಕವನ್ನು ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಶಾಖೆಗಳಲ್ಲಿ ವಾರ್ಷಿಕ ಸಾಮಾನ್ಯ ಸಭೆಯ ಒಂದು ವಾರ ಮುಂಚಿತವಾಗಿ ಇಡಲಾಗಿರುತ್ತದೆ. ಮಾನ್ಯ ಸದಸ್ಯರೆಲ್ಲರೂ ಬ್ಯಾಂಕಿಗೆ ಬಂದು ಪಡೆಯತಕ್ಕದ್ದು.
2. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತರಬಯಸುವ ವಿಷಯವನ್ನು ಸದಸ್ಯರು ದಿನಾಂಕ 10-09-2025 ರೊಳಗೆ ಲಿಖಿತ ಮೂಲಕ ಪ್ರಧಾನ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ವ್ಯವಸ್ಥಾಪಕರಿಗೆ ತಲುಪಿಸಬೇಕು.
3. ಗುರುತಿನ ಚೀಟಿ ಪಡೆಯದ ಸದಸ್ಯರು ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರಗಳನ್ನು ಬ್ಯಾಂಕಿಗೆ ನೀಡಿ ತಮ್ಮ ಗುರುತಿನ ಚೀಟಿಯನ್ನು ಕೂಡಲೇ ಪಡೆಯುವುದು. ಇದನ್ನು ಬ್ಯಾಂಕಿನಲ್ಲಿ ವ್ಯವಹರಿಸುವಾಗ, ಮಹಾಸಭೆ ಹಾಗೂ ಬ್ಯಾಂಕಿನ ಚುನಾವಣಾ ಸಮಯದಲ್ಲಿ ಉಪಯೋಗಿಸುವುದು.
4. ಬ್ಯಾಂಕಿನ ಸದಸ್ಯರುಗಳ ವಿಳಾಸಕ್ಕೆ ಕಳುಹಿಸುವ ಅನೇಕ ಕಾಗದ ಪತ್ರಗಳು ತಲುಪದೆ ವಾಪಸ್ಸು ಆಗುತ್ತಿರುವ ಪ್ರಯುಕ್ತ ಮಾನ್ಯ ಸದಸ್ಯರುಗಳು ತಮ್ಮ ಇತ್ತೀಚಿನ ಸರಿಯಾದ ವಿಳಾಸವನ್ನು ಬ್ಯಾಂಕಿಗೆ ಕೂಡಬೇಕೆಂದು ಕೋರಲಾಗಿದೆ.
5. ಸದಸ್ಯರು ಡಿವಿಡೆಂಡು ಘೋಷಿಸಿದ 3 ವರ್ಷದೊಳಗಾಗಿ ಪಡೆಯದೇ ಇರುವವರು ಈ ಸೂಚನೆಯ ಪತ್ರದ ಮೇರೆಗೆ 3 ತಿಂಗಳ ಒಳಗಾಗಿ ಪಡೆಯತಕ್ಕದ್ದು. ಇಲ್ಲವಾದಲ್ಲಿ ಬ್ಯಾಂಕಿನ ಬೈಲಾ ಸಂಖ್ಯೆ 111ರ ರೀತ್ಯಾ ಮೀಸಲು ನಿಧಿಗೆ ವರ್ಗಾಯಿಸಲಾಗುತ್ತದೆ. ಅಂದರೆ 2020-21ನೇ ಸಾಲಿನವರೆಗೂ ಘೋಷಿಸಿರುವ ಡಿವಿಡೆಂಡನ್ನು ದಿನಾಂಕ 31-12-2025ರೊಳಗೆ ಪಡೆಯದಿದ್ದಲ್ಲಿ ಅದನ್ನು ಬ್ಯಾಂಕಿನ ರಿಸರ್ವ್ ಫಂಡಿಗೆ ಜಮಾ ಮಾಡಲಾಗುವುದು ಎಂದು ಈ ಮೂಲಕ ಸೂಚಿಸಲಾಗಿದೆ.
6. ಬ್ಯಾಂಕಿನಲ್ಲಿ ಉಳಿತಾಯ ಖಾತೆ (S.B. A/c) ಯನ್ನು ಹೊಂದಿಲ್ಲದ ಸದಸ್ಯರು ಸದರಿ ಖಾತೆಯನ್ನು ಕೂಡಲೇ ತೆರೆದು ಡಿವಿಡೆಂಡನ್ನು ಪ್ರತಿ ಸಾಲಿನಲ್ಲಿ ವರ್ಗಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
7. ಭಾರತೀಯ ರಿಸರ್ವ್ ಬ್ಯಾಂಕಿನ (RBI) ಕೆಪೈಸಿ (KYC) ನಿರ್ದೇಶನದನ್ವಯ ಪ್ರತಿಯೊಬ್ಬ ಖಾತೆದಾರರು ತಮ್ಮ ಇತ್ತೀಚಿನ ಗುರುತು ಪತ್ರ ಮತ್ತು ವಿಳಾಸದ ಪುರಾವೆಯ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ಬ್ಯಾಂಕಿಗೆ ಸಲ್ಲಿಸುವುದು.
8. ಎಲ್ಲಾ ಸದಸ್ಯರಿಗೆ ಕೆಲವು ನಿರ್ದಿಷ್ಟವಾದ ಕರ್ತವ್ಯ ಜವಾಬ್ದಾರಿ ಮತ್ತು ಹೊಣೆಗಾರಿಕೆ ಇದ್ದು, ಅವನ್ನು ಪರಿಪಾಲಿಸಬೇಕಾಗುತ್ತದೆ. ಆ ಪೈಕಿ ಮುಖ್ಯವಾಗಿ ಪ್ರತಿ ಸದಸ್ಯನು ವಾರ್ಷಿಕ ಸಾಮಾನ್ಯ ಸಭೆಗೆ ತಪ್ಪದೇ ಹಾಜರಾಗುವುದು.
9. ಪ್ರತಿಯೊಬ್ಬ ಸದಸ್ಯರು, ಪ್ರತಿ ಷೇರಿನ ಮೌಲ್ಯ ರೂ. 100.00ರಂತೆ ಕನಿಷ್ಠ 20 ಷೇರುಗಳನ್ನು ಪಡೆದು ಸದಸ್ಯತ್ವವನ್ನು ಪಡೆಯಬಹುದಾಗಿದೆ.

ಸದಸ್ಯರ ಮತ್ತು ಗ್ರಾಹಕರ ಅನುಕೂಲಕ್ಕಾಗಿ “ಸರ್ವತ್ರ” – ಬಹುಶಾಖಾ ಬ್ಯಾಂಕಿಂಗ್ ಸೌಲಭ್ಯ,
 “ಸಂದೇಶ್” – ಕಿರು ಸಂದೇಶ ಸೇವೆ, ವಿದ್ಯುನ್ಮಾನ ನಿಧಿ ವರ್ಗಾವಣೆಗಾಗಿ “ವಾಸ್ತವ್”
 ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ./ಐ.ಎಂ.ಪಿ.ಎಸ್., ಸ್ವಧನ್-ರೂಪೇ ಎ.ಟಿ.ಎಮ್. ಕಾರ್ಡ್ ಮತ್ತು
 “ದರ್ಪಣ್” – ಬ್ಯಾಂಕಿನ ಸ್ವಂತ ಚಾಲತಾಣ ಸೇವೆಯನ್ನು ಪ್ರಾರಂಭಿಸಲಾಗಿದ್ದು,
 ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ.

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ATTRACTIVE DEPOSIT SCHEMES / ಆಕರ್ಷಕ ಠೇವಣಿ ಯೋಜನೆಗಳು

- | | |
|-------------------------------------|-------------------------------|
| 1. Unnathi Deposit Certificate | ಉನ್ನತಿ ಠೇವಣಿ ಸರ್ಟಿಫಿಕೇಟ್ |
| 2. Fixed Deposit Scheme | ಖಾಯಂ ಠೇವಣಿ ಯೋಜನೆ |
| 3. Recurring Deposit Scheme | ರಿಕರರಿಂಗ್ ಠೇವಣಿ ಯೋಜನೆ |
| 4. Current Account | ಚಾಲ್ತಿ ಖಾತೆ |
| 5. Savings Bank Account | ಉಳಿತಾಯ ಖಾತೆ |
| 6. Bhavasara Bala Vikas Certificate | ಭಾವಸಾರ ಬಾಲ ವಿಕಾಸ್ ಸರ್ಟಿಫಿಕೇಟ್ |

ಸಾಲ ಸೌಲಭ್ಯಗಳು/Loan Facilities

LOAN PORTFOLIO	LOAN AMOUNT (IN RUPEES)	PERIOD IN MONTHS	RATE OF INT (% P.A.)
BKCB Utsav Loan	25,000	12	16.00%
BKCB Rent Loan	5,00,000 10,00,000	60 100	14.00% 14.50%
BKCB Griha Unnathi Loan	1,00,000 2,00,000	60 60	11.50% 12.00%
BKCB My Computer Loan	50,000 1,00,000	24 24	15.00% 16.00%
BKCB Kankana Loan	1,00,000 3,00,000 5,00,000	60 100 100	13.50% 14.00% 14.50%
BKCB Jyesta Poura Loan	50,000	36	15.00%
BKCB Udyogpathi Loan	10,00,000*	12	14.00%
BKCB Varthak Loan	50,00,000*	12	14.00%
BKCB Griha Nirman Loan	25,00,000 50,00,000 70,00,000	180 180 180	10.50% 11.00% 11.50%
BKCB Mortgage Loan	15,00,000 25,00,000 >25,00,000	180 180 180	13.50% 14.00% 14.50%
Gold Loan	5,00,000	12	8.00%
Vehicle Loan	5,00,000	48	12.00%
Consumer Durables Loan	50,000	24	14.00%
Salary Loan	1,00,000	40	16.00%
Surety Loan	2,00,000	60	15.00%
Collateral Security Loan	5,00,000*	60	15.00%
Education Loan	50,000 2,00,000	12 36	11.00% 12.00%
BKCB Saral Loan	20 Times of Net Monthly Income	60	12.00%
BKCB Vyapar (overdraft Loan)	25 % of Avg. Annual Business/ Professional Income of last 2 Years	60/12	12.00%/ + 2.00% on Deposit Rate

* With Collateral Security

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

RATE OF INTEREST PAYABLE ON TERM DEPOSIT

ಸಾವಧಿ ಠೇವಣಿಗಳ ಮೇಲೆ ಪಾವತಿಸುವ ಬಡ್ಡಿ ದರಗಳು

(ತಾ. 25-07-2025 ರಿಂದ ಜಾರಿಯಲ್ಲಿರುವಂತೆ)

(w.e.f. 25-07-2025)

ಅವಧಿ Period Description	ಸಾಮಾನ್ಯರಿಗೆ/ಶೈಕ್ಷಣಿಕ General/Institutions	ಹಿರಿಯ ನಾಗರಿಕರಿಗೆ Senior Citizens
30 ದಿವಸಗಳಿಂದ 90 ದಿವಸಗಳವರೆಗೆ From 30 Days to 90 Days	5.50% P.A	6.00% P.A
91 ದಿವಸಗಳಿಂದ 180 ದಿವಸಗಳವರೆಗೆ From 91 Days to 180 Days	5.75% P.A	6.25% P.A
181 ದಿವಸಗಳಿಂದ 1 ವರ್ಷದೊಳಗೆ From 181 Days to 1 Year	6.75% P.A	7.25% P.A
1 ವರ್ಷದ ಮೇಲ್ಪಟ್ಟು 2 ವರ್ಷದೊಳಗೆ Above 1 year & upto 2 years	7.50% P.A	8.00% P.A
2 ವರ್ಷದ ಮೇಲ್ಪಟ್ಟು 3 ವರ್ಷದೊಳಗೆ Above 2 years & upto 3 years	8.00% P.A	8.50% P.A
3 ವರ್ಷದ ಮೇಲ್ಪಟ್ಟು 5 ವರ್ಷದೊಳಗೆ Above 3 years & upto 5 years	8.50% P.A	9.00% P.A
5 ವರ್ಷದ ಮೇಲ್ಪಟ್ಟು 10 ವರ್ಷದೊಳಗೆ Above 5 years & upto 10 years	8.25% P.A	8.75% P.A

► UNNATI DEPOSIT SCHEME WITH YIELD OF 10.46% P.A.

► DOUBLE YOUR DEPOSIT AMOUNT IN 102 MONTHS

ಸಾವಧಿ ಠೇವಣಿಗಳ ಮೇಲೆ ಪಾವತಿಸುವ ಬಡ್ಡಿದರ ಕಾಲಕಾಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು / ಅಥವಾ ಬ್ಯಾಂಕಿನ ನಿರ್ದೇಶಕ ಮಂಡಲಿಯವರು ನೀಡುವ ನಿರ್ದೇಶನಗಳಿಗೆ ಅನುಸಾರವಾಗಿ ಪರಿಷ್ಕರಣೆಗೆ ಒಳಪಟ್ಟಿರುತ್ತದೆ,

ಠೇವಣಿಗಳಿಗೆ ವಿಮಾ ರಕ್ಷಣೆ

We pay attractive interest on all types of deposits than Nationalized / Commercial Banks. All deposits are insured under D.I.C.G.C. Scheme

ನಾವು ರಾಷ್ಟ್ರೀಕೃತ / ವಾಣಿಜ್ಯ ಬ್ಯಾಂಕುಗಳಿಗಿಂತ ಎಲ್ಲಾ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ನೀಡುತ್ತೇವೆ. ಎಲ್ಲಾ ಠೇವಣಿಗಳಿಗೆ ಡಿ.ಐ.ಸಿ.ಜಿ.ಸಿ.ಯ ಅಡಿಯಲ್ಲಿ ವಿಮೆ ಮಾಡಿಸಲಾಗಿದೆ



(DICGC Website)



ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು


“ಸ್ವಧನ್” “SWADHAN”

ರೂಪೆ ಎ.ಟಿ.ಎಂ. ಕಂ ಡೆಬಿಟ್ ಕಾರ್ಡ್
RuPay ATM cum DEBIT CARD



“ಶೀಘ್ರ” “SHEEGHRA”

ಮಾನ್ಯ ಸದಸ್ಯರೆ
ಮತ್ತು ಗ್ರಾಹಕರೆ
ಡೆಬಿಟ್ ಕಾರ್ಡ್
ಮತ್ತು ಕ್ಯೂ ಆರ್
ಕೋಡನ್ನು ಪಡೆಯಲು
ಶಾಖೆಗೆ ಭೇಟಿ ನೀಡಿ
ಅರ್ಜಿಯನ್ನು ಸಲ್ಲಿಸಿ.



Dear Members
and Customers
Submit your
Application to avail
DEBIT CARD &
QR CODE at
our Branches

ಕ್ಯೂ.ಆರ್. ಕೋಡ್ / QR CODE



BHAVASARA BANK

The Bhavasara Kshatriya Co-Operative Bank Limited Bengaluru

STATEMENT SHOWING FINANCIAL POSITION OF THE BANK IN THE PREVIOUS YEARS

(Rs. in Lakhs)

Particulars	2018-19	2019-20	2020-21	2021-22	2022-23	2023-24	2024-25
No. of Members	16,759	16,785	16,807	16,673	16,656	16,552	16,518
Paid up Capital	791.24	773.72	839.23	867.24	861.94	815.73	783.00
Reserves & Other Reserves	1,261.36	1,382.15	1,628.75	1,742.45	2,007.50	1,968.13	1,988.89
Deposits	22,601.11	24,041.87	25,424.98	25,271.46	24,996.32	20,663.39	18,578.66
Loans & Advances	13,093.42	11,980.29	15,334.07	16,252.75	15,370.91	13,669.71	12,096.19
Investments	9,776.45	12,534.95	10,547.70	9,264.76	9,802.92	7,838.38	7,206.21
Working Capital	25,168.69	26,629.11	28,195.00	28,600.39	28,298.09	24,171.74	21,522.11
Net Profit	137.40	102.87	-318.22	172.60	-144.89	147.22	-207.64
Percentage of Recovery	97.31%	96.38%	96.94%	96.58%	96.72%	95.38%	94.61%
Dividend Declared	10.00%					6.00%	---
Audit Classification	'A'	'B'	'B'	'B'	'C'	'B'	'B'

ಭಾವಸಾರ ಬ್ಯಾಂಕ್

ದಿ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲ.,
ಬೆಂಗಳೂರು

ಪ್ರಧಾನ ಕಛೇರಿ ಮುಖ್ಯ ಶಾಖೆ

“ಸಹಕಾರ ಸದನ”, ನಂ. 63/67, 24ನೇ ಕ್ರಾಸ್, ಕಿಲಾರಿ ರಸ್ತೆ, ಬೆಂಗಳೂರು-560 053

E-mail : bkcbhobr@bhavasarakbank.in

ಶಾಖಾ ಕಛೇರಿಗಳು

ಕಂಟೋನ್ಮೆಂಟ್ ಶಾಖೆ

“ಸಹಕಾರ ಶತಾಬ್ದಿ”

ನಂ. 205, ಕೆ. ಕಾಮರಾಜ ರಸ್ತೆ,
ಬೆಂಗಳೂರು - 560 042

E-mail : bkcbcntbr@bhavasarakbank.in

ಮಲ್ಲೇಶ್ವರಂ ಶಾಖೆ

“ಸಹಕಾರ ಸಂಪಿಗೆ” ನಂ. 134/5,

ಪೈಪ್ ಲೈನ್ ರಸ್ತೆ, 11ನೇ ಕ್ರಾಸ್,

ಮಲ್ಲೇಶ್ವರಂ, ಬೆಂಗಳೂರು - 560 003

E-mail : bkcbmvbr@bhavasarakbank.in

ಬಸವನಗುಡಿ ಶಾಖೆ

“ಸಹಕಾರ ಸಹರಿ”

ನಂ. 1/1, ಮಾಡಲ್ ಹೌಸ್ 3ನೇ ರಸ್ತೆ,
ನಾಗಸಂದ್ರ ವೃತ್ತ, ಬಸವನಗುಡಿ,
ಬೆಂಗಳೂರು - 560 004

E-mail : bkcbbgdbr@bhavasarakbank.in

ಯಲಹಂಕ ಶಾಖೆ

ನಂ. 575/479, ಪದ್ಮಮ್ಮ ಕಾಂಪ್ಲೆಕ್ಸ್,

ಬಿ. ಬಿ. ರಸ್ತೆ, ಗಾಂಧಿನಗರ, ಯಲಹಂಕ,

ಬೆಂಗಳೂರು - 560 064

E-mail : bkcbynkbr@bhavasarakbank.in

Helpline No. : 080-22972781

ವ್ಯವಹಾರದ ವೇಳೆ

ಸೋಮವಾರದಿಂದ

ಶನಿವಾರದವರೆಗೆ

10.00 ರಿಂದ 1.00 ಗಂಟೆಯವರೆಗೆ

2.30 ರಿಂದ 6.00 ಗಂಟೆಯವರೆಗೆ

ಸಾರ್ವಜನಿಕ ರಜೆ :

ವಾರದ ರಜೆ :

2ನೇ ಮತ್ತು 4ನೇ ಶನಿವಾರ

ಭಾನುವಾರ

Book-Post
Printed Matter

Smt./Sri



If undelivered please return to :

BHAVASARA BANK

The Bhavasara Kshatriya Co-operative Bank Limited

'Sahakara Sadana', No. 63/67, 24th Cross, Kilari Road, Bengaluru-560 053

e-mail : info@bhavasarabank.in website : www.bhavasarabank.in